ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಕರ್ನಾಟಕ ರಾಜ್ಯ ಸಮಿತಿಯ ವಾರಪತ್ರಿಕೆ

ಐಕ್ಯರಂಗ

ಸಂಪುಟ 17 ಸಂಚಿಕೆ 34-35 ರೂ. 2.00 27 ಆಗಸ್ಟ್ 1995

ಒಳಪುಟಗಳಲ್ಲಿ

ಬಿಜೆಪಿ ಮುಖಂಡ ಯಡಿಯೂರಪ್ಪನವರ ವರ್ತನೆ ಜನರಲ್ಲಿ ಜುಗುಪ್ಸೆ ಉಂಟುಮಾಡುತ್ತಿದೆ

ಸಾಮಾನ್ಯವಾಗಿ ನಮ್ಮ ಪಕ್ಷವು ವ್ಯಕ್ತಿಗತವಾಗಿ ಟೀಕೆಮಾಡುವುದಕ್ಕೆ ಇಳಿಯುವುದಿಲ್ಲ, ಆದರೆ, ಬಿಜೆಪಿ ಮುಂದಾಳು ಹಾಗೂ ಕರ್ನಾಟಕ ವಿಧಾನಸಭಾ ವಿರೋಧ ಪಕ್ಷದ ಮುಂದಾಳು ಶ್ರೀ ಯಡಿಯೂರಪ್ಪನವರನ್ನು ಈಗ ವ್ಯಕ್ತಿಗತವಾಗಿ ಟೀಕಿಸದೆ ನಿರ್ವಾಹವಿಲ್ಲದಾಗಿದೆ. ಆದ್ದರಿಂದ ಟೀಕಿಸುತ್ತಿದ್ದೇನೆ.

ಕರ್ನಾಟಕ ರಾಜ್ಯದ ಜನತೆಯಲ್ಲಿ ದಿನೇ ದಿನೇ ಇವರ ಬಗ್ಗೆ ಜಿಗುಪ್ಸೆ ಹೆಚ್ಚುತ್ತಿದೆ. ಇತ್ತೀಚಿಗಿನ ಅವರ ನಡೆಯಂತೂ ಎಲ್ಲರಿಂದಲೂ ಛೀಮಾರಿಗೆ ಗುರಿಯಾಗಿದೆ.

ಯಡಿಯೂರಪ್ಪನವರು ವಿಧಾನಸಭೆಯಲ್ಲಿ ಇತರ ಯಾವುದೇ ವಿರೋಧಪಕ್ಷಗಳ ಜತೆ ವಿಚಾರ ವಿನಿಮಯ ಮಾಡದೆ ದೇವೇಗೌಡರ ಸರಕಾರದ ವಿರುದ್ಧ ಏಕಾಏಕಿಯಾಗಿ ಅವಿಶ್ವಾಸ ಠರಾವು ತಂದರು. ಆ ಠರಾವಿನ ಇತರ ಪಕ್ಷಗಳ ಸದಸ್ಯರು ಯಾರು ಬೆಂಬಲ ಕೊಡದಿರುವಾಗ ಯಡಿಯೂರಪ್ಪನವರು ಆ ಪಕ್ಷಗಳು ಕೆಲವು ವಿಷಯಗಳಲ್ಲಿ ದೇವೇಗೌಡರ ಕೃಪಾಕಟಾಕ್ಷವನ್ನು ಪಡೆಯುವ ದೃಷ್ಟಿಯಿಂದ ನನ್ನ ಅವಿಶ್ವಾಸ ಠರಾವಿಗೆ ಬೆಂಬಲ ಕೊಡಲಿಲ್ಲ ಎಂದು ಉದ್ಘರಿಸಿದರು.

ಅದೇ ವೇಳೆ, ಯಡಿಯೂರಪ್ಪನವರ ಪಕ್ಷದವರೇ ಅವರು ವಿಧಾನಸಭೆಯಲ್ಲಿ ಅವಿಶ್ವಾಸ ಠರಾವನ್ನು ಮಂಡನೆ ಮಾಡಿದ ರೀತಿಯನ್ನು (ಅವರ ಪಕ್ಷದ ಎಂ.ಎಲ್.ಎ.ಗಳಾದ ನಂಜೇಗೌಡರು, ಡಾ.ಜೀವರಾಜ್ ಆಳ್ವರು) ಬಹಿರಂಗವಾಗಿ ವಿಧಾನಸಭೆಯಲ್ಲಿ ಟೀಕಿಸಿರುವುದನ್ನು ಅವರು ಕಡೆಗಣಿಸಿದರು.

ವಿಧಾನಸಭೆಯಲ್ಲಿ ಅವರು ಮಂಡಿಸಿದ ವಿಷಯ ದೇವೇಗೌಡರ ಆಡಳಿತೆಯ ವಿಫಲತೆಯ ಕುರಿತು. ಅಂಕೆ ಸಂಖ್ಯೆಗಳ ಸಹಿತ ಭಾಷಣ ಮಾಡುವುದು ಸರಿಯಷ್ಟೆ. ಆದರೆ ಯಡಿಯೂರಪ್ಪನವರು ಹಾಗೆ ಮಾಡಲಿಲ್ಲ ಬದಲು "ದೇವೇಗೌಡರ ಮಗ (-ಅವರೂ ಒಬ್ಬ ಎಂ.ಎಲ್.ಎ.) ದೇವೇಗೌಡರು ಬೆಂಗಳೂರಿನಲ್ಲಿರದಿದ್ದಾಗ ಅವರ ಮುಖ್ಯಮಂತ್ರಿಯವರ ಕುರ್ಚಿಯಲ್ಲಿ ಕುರಿತು ಆಜ್ಞೆ ಈಯುತ್ತಿದ್ದರು. ಇದನ್ನು ಕಂಡು ಚೀಫ್ ಸೆಕ್ರೆಟರಿ ಪಿಯೋನ್ ಒಬ್ಬರನ್ನು ಅಮಾನತು ಮಾಡಿದ್ದಾರೆ ಇತ್ಯಾದಿ ಇತ್ಯಾದಿ, ಎರಡನೇಯದಾಗಿ ಮಂತ್ರಿ ರೋಷನ್ ಬೇಗ್ ಬೆಂಗಳೂರಿನ ರೌಡಿಗಳ ಜತೆಗೂಡಿ ವರ್ತಿಸುತ್ತಿದ್ದಾರೆ ಅವರನ್ನು ಈ ಕಾರಣಕ್ಕಾಗಿ ಮಂತ್ರಿ ಮಂಡಳಿಯಿಂದ ವಜಾ ಮಾಡಬೇಕು ಇತ್ಯಾದಿ, ಇತ್ಯಾದಿ.

ವಿಧಾನಸಭೆಯಲ್ಲಿ ಎಲ್ಲೆಡೆಗಳಿಂದಲೂ ಇಂತಹ ವಿಷಯದಲ್ಲಿ ಮುಖ್ಯಮಂತ್ರಿ ಮತ್ತು ವಿಧಾನಸಭಾ ಸದಸ್ಯರೊಬ್ಬರ ವಿಚಾರದಲ್ಲಿ ಈ ರೀತಿ ಆಪಾದನೆಗಳು ಮಾಡುವಾಗ ಸರಿಯಾದ ಪುರಾವೆಗಳು ಬೇಕು, ಅವುಗಳನ್ನು ಹಾಜರಿಪಡಿಸಿರಿ ಎಂದು ಬೊಬ್ಬೆ ಉಂಟಾದಾಗ ಯಡಿಯೂರಪ್ಪನವರು ಕೆಲವು ಪೇಪರ್ ಕಟ್ಟಿಂಗ್ಸ್ (ಅದು ಪುರಾವೆಯಾಗುವುದಿಲ್ಲ) ಮತ್ತು ಒಂದು ವಿಡಿಯೋ ಕ್ಯಾಸೆಟ್‌ನ್ನೂ ಸಭಾಧ್ಯಕ್ಷರಾದ ಶ್ರೀ ರಮೇಶ್ ಕುಮಾರ್ ಇವರಿಗೆ ಕೊಟ್ಟರು.

ಇದು ಗಂಭೀರ ವಿಷಯವಾದುದರಿಂದ ಈ ಪುರಾವೆಗಳನ್ನು ಸಭಾಧ್ಯಕ್ಷರು ಸ್ವಯಂ ಪರಿಶೀಲಿಸಿ ಈ ಪುರಾವೆಗಳನ್ನು ನಂಬಲು ಅರ್ಹವಲ್ಲವೆಂದು ಅಭಿಪ್ರಾಯಪಟ್ಟು ತಮ್ಮ ತೀರ್ಮಾನವನ್ನು ವಿಧಾನಸಭೆಯಲ್ಲಿ ಬಹಿರಂಗವಾಗಿ ಓದಿ ಹೇಳಿದರು. ಹಾಗೆ ಹೇಳುವಾಗ ರಮೇಶ್ ಕುಮಾರರು "ಯಡಿಯೂರಪ್ಪನವರು ಕೊಟ್ಟ ಕ್ಯಾಸೆಟಿನಲ್ಲಿ ರೌಡಿಗಳ ಜತೆ ರೋಷನ್ ಬೇಗ್ ಅಲ್ಲದೆ ಬಿಜೆಪಿ ಮುಂದಾಳುಗಳು ಕೂಡಾ ಇದ್ದರು ಅವರನ್ನು ಸ್ವತಃ ಗುರುತಿಸಿದೆ" ಎಂದು ಉದ್ಘರಿಸಿದರು.

ಶ್ರೀಮಾನ್ ಯಡಿಯೂರಪ್ಪನವರು ಈ ಬಗ್ಗೆ ತಮಗೆ ಅತೃಪ್ತಿಯಾಗಿದ್ದರೆ ವಿಧಾನಸಭೆಯ ನಿಯಮಾವಳಿಗಳಿಗೆ ಅನುಸಾರವಾಗಿ ವಿಧಾನಸಭೆಯಲ್ಲೇ ಮರುಪರಿಶೀಲನೆಗೆ ವಿನಂತಿಸಬಹುದಿತ್ತು. ಬದಲು ತಾವೇ 'ತಿಳಿದವರು ಇತರರೆಲ್ಲರೂ ಮೂರ್ಖರು' ಎಂಬ ಧಾಟಿಯಲ್ಲಿ, ವಿಧಾನಸಭೆಯ ಹೊರಗೆ, ಬಹಿರಂಗವಾಗಿ ಪತ್ರಿಕಾ ಪ್ರತಿನಿಧಿಗಳ ಮುಂದೆ ಹೇಳಿಕೆ ನೀಡಿ ವಿಧಾನ ಸಭಾಧ್ಯಕ್ಷರಾದ ರಮೇಶ್ ಕುಮಾರರು ತಾನು ಕೊಟ್ಟ ಪುರಾವೆಗಳನ್ನು ವಿನಾಕಾರಣ ತಳ್ಳಿಹಾಕಿದ್ದಾರೆ ಎಂದು ಉದ್ಘರಿಸಿದ್ದಾರೆ.

ಯಡಿಯೂರಪ್ಪನವರ ಈ ಬಹಿರಂಗ ಟೀಕೆ ಅದೂ ವಿಧಾನಸಭೆಯ ಅಧ್ಯಕ್ಷರ ರೂಲಿಂಗಿನ ಮೇಲೆ ಅದೂ ಎಲ್ಲರಿಗೂ ತಿಳಿದಂತೆ ಯಡಿಯೂರಪ್ಪನವರು ಕೊಟ್ಟ ಪುರಾವೆಗಳು ನಿಜವಾಗಿ ಪುರಾವೆಗಳೇ ಆಗಿರದಿರುವಾಗ -ಎಂತಹ ಅಭಾಸ! ಅದು ಸಭಾಧ್ಯಕ್ಷರನ್ನೇ ಏಕೆ ಇಡೀ ವಿಧಾನಸಭೆಯನ್ನು ಅವಮರ್ಯಾದೆಗೊಳಿಸಿದಂತಹ ವರ್ತನೆ.

ಹಿಂದಿನ ವಿಧಾನಸಭಾಧ್ಯಕ್ಷರಾಗಿದ್ದ ಚಂದ್ರೇಗೌಡರು ಅಭಿಪ್ರಾಯಪಟ್ಟಹಾಗೆ ಇದು ಯಡಿಯೂರಪ್ಪ ಅವರು ಮಾಮೂಲಾಗಿ ವರ್ತಿಸುವಂತೆ ವಿಧಾನಸಭಾಧ್ಯಕ್ಷರಿಗೆ ನನ್ನ ಟೀಕೆಯಿಂದ ನೋವಾಗಿದ್ದರೆ ನಾನು ವಿಷಾದಪಡುತ್ತೇನೆ" ಎಂಬ ಹೇಳಿಕೆಯಿಂದ ಪರಿಹಾರಕೊಳ್ಳುವ ಪ್ರಶ್ನೆಯಲ್ಲ, ಇದರಲ್ಲಿ ಇಡೀ ವಿಧಾನಸಭೆಯ ಗೌರವವೇ ಅಡಕವಾಗಿರುವಾಗಿರುವುದರಿಂದ ಒಂದೋ ವಿಧಾನಸಭಾಧ್ಯಕ್ಷರು ರಾಜಿನಾಮೆ ಕೊಡಬೇಕಾಗಬಹುದು, ಅಥವಾ ಯಡಿಯೂರಪ್ಪನವರು ವಿರೋಧಪಕ್ಷದ ಧುರೀಣನ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗಿ ಬರಬಹುದು ಅಥವಾ ಯಡಿಯೂರಪ್ಪನವರು ಇಡೀ ವಿಧಾನಸಭೆಯಿಂದ "ಛೀಮಾರಿ"ಗೆ ಒಳಬೇಕಾಗಬಹುದೆಂದಿದ್ದಾರೆ.

ಬಿಜೆಪಿಯ ಯಡಿಯೂರಪ್ಪನವರು ಇತ್ತೀಚಿಗಿನ ಕೆಲವು ವರ್ಷಗಳಿಂದ ವಿಧಾನಸಭೆಯ ಹೊರಗೂ ವಿಧಾನಸಭೆಯ ಒಳಗೂ ತೀರಾ 'ಕೆಳಮಟ್ಟದಲ್ಲಿ' ಮಾತುಗಳನ್ನಾಡುತ್ತಾ ಬರುತ್ತಿದ್ದುದನ್ನು ಕಂಡ ಜನ, ಈಗ ಅವರ ವರ್ತನೆಯ ಬಗ್ಗೆ ತೀರಾ ರೋಸಿ ಹೋಗಿದ್ದಾರೆ.

-ಪಿ.ರಾಮಚಂದ್ರರಾವ್



ಕೊಜೆಂಟ್ರಿಕ್ಸ್ ಯೋಜನೆ ಕೈ ಬಿಡಲು ಒತ್ತಾಯಿಸಿ ಬೆಂಗಳೂರಿನಲ್ಲಿ, ವಿಧಾನಸೌಧ ಮುತ್ತಿಗೆ ನಡೆದ ಸಂದರ್ಭದಲ್ಲಿ, ವರದಿ -ಪುಟ 3 ನೋಡಿ

ಖಾಸಗಿ ಮೇನೇಜುಮೆಂಟುಗಳು ವಿದ್ಯಾರ್ಥಿಗಳ ಒಂದು ವರ್ಷ ಹಾಳು ಮಾಡಲು ಅವಕಾಶ ಕೊಡಬಾರದು –ಸಿಪಿಐ(ಎಂ) ಒತ್ತಾಯ

ವೃತ್ತಿಪರ ಮೆಡಿಕಲ್, ಎಂಜಿನೀಯರಿಂಗ್ ಮತ್ತು ಡೆಂಟಲ್ ಕಾಲೇಜುಗಳ ಮೇನೇಜುಮೆಂಟುಗಳ ಅಸೋಸಿಯೇಷನ್ ಅಧ್ಯಕ್ಷ ಶ್ರೀ. ಶಿವಶಂಕರಪ್ಪ ರವರ "ನಾವು 1995-96ನೇ ಇಸವಿಯಲ್ಲಿ ನಮ್ಮ ಖಾಸಗಿ ವೃತ್ತಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ಕೊಡುವುದಿಲ್ಲ, ಸುಪ್ರೀಂ ಕೋರ್ಟಿನ ಫುಲ್ ಬೆಂಚಿನ ಕೊನೆಯ ತೀರ್ಪು ಬರುವ ತನಕ, ಅದೂ ನಮಗೆ ಆ ತೀರ್ಪು ಹಿತಕರವಾಗಿದ್ದರೆ ಮಾತ್ರ, ಪ್ರವೇಶ ಕೊಡುತ್ತೇವೆ" ಎಂಬ ಬೆದರಿಕೆಯ ಹೇಳಿಕೆಯನ್ನು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸಿದೆ. ವಿದ್ಯಾಭ್ಯಾಸ ಒಂದು ಮಾರಾಟದ ಸರಕು ಅಲ್ಲ, ಅದು ವಿದ್ಯಾರ್ಥಿಗಳ ಮೂಲಭೂತ ಹಕ್ಕು, ಆದಕಾರಣ, ಒಂದೆಡೆ ಕೋಟಿಗಟ್ಟಲೆ ಹಣ ಹೊಡೆಯುವುದು (ಶ್ರೀ. ಶಿವಶಂಕರಪ್ಪನವರೇ ಒಪ್ಪಿಕೊಂಡ ಹಾಗೆ -'ನಾವು ಕಳೆದ ದಶಕದಲ್ಲಿ ಮಾಡಿದ ಹಣವನ್ನು ಈ ಎರಡು ವರ್ಷಗಳಲ್ಲಿ ಸುಪ್ರೀಂ ಕೋರ್ಟಿನ ತಾತ್ಕಾಲಿಕ ಆಜ್ಞೆಗಳನ್ನು ಜಾರಿಗೆ ತರುವ ಮೂಲಕ ಕಳೆದು ಕೊಂಡಿದ್ದೇವೆ) ಮತ್ತು ಇನ್ನೊಂದೆಡೆ ರಾಷ್ಟ್ರದ ಸುಪ್ರೀಂ ಕೋರ್ಟಿನ ಆಜ್ಞೆಯನ್ನು ಬಹಿರಂಗವಾಗಿ ಉಲ್ಲಂಘಿಸುವ ಬೆದರಿಕೆ ಹಾಕುವುದು -ಇದು ಬೀಭತ್ಸ ವರ್ತನೆ ಎಂದು ರಾಜ್ಯ ಸಮಿತಿ ಹೇಳಿಕೆ ವರ್ಣಿಸಿದೆ.

ಈ ಮೇನೇಜುಮೆಂಟುಗಳು ಮೊದಲು ಸುಪ್ರೀಂ ಕೋರ್ಟಿನ ಆಜ್ಞೆಗಳನ್ನು ಒಪ್ಪಿಕೊಂಡು ವಿದ್ಯಾರ್ಥಿಗಳಿಗೆ ಕೂಡಲೇ ಪ್ರವೇಶ ನೀಡಬೇಕು. ಮತ್ತು ಆಮೇಲೆ ತಮ್ಮ ಭಿನ್ನಹವನ್ನು ಸುಪ್ರೀಂ ಕೋರ್ಟಿನ ಪೂರ್ಣ ಪೀಠಕ್ಕೆ ಅರಿಕೆ ಮಾಡಬೇಕು ಎಂದು ರಾಜ್ಯ ಸಮಿತಿ ಹೇಳಿದೆ.

ರಾಜ್ಯ ಸರಕಾರವು ಕೂಡಲೇ ವಿದ್ಯಾರ್ಥಿಗಳಿಗೆ ಈ ಖಾಸಗಿ ಮ್ಯಾನೇಜುಮೆಂಟುಗಳು ಪ್ರವೇಶ ನೀಡುವಂತೆ ಒತ್ತಡ ತರಬೇಕೆಂದು ರಾಜ್ಯ ಜನತೆಗೆ ಕರೆ ನೀಡುತ್ತಾ ಸಾವಿರಾರು ವಿದ್ಯಾರ್ಥಿಗಳ ಒಂದು ವರ್ಷವನ್ನು ಹಾಳು ಮಾಡಲು ಅವರಿಗೆ ಅವಕಾಶ ಕೊಡಲು ಬಿಡಬಾರದು ಎಂದೂ, ಎಲ್ಲಿಯಾದರೂ ಪ್ರವೇಶ ನಿರಾಕರಿಸಿದರೆ, ಅಂತಹ ಖಾಸಗಿ ಮ್ಯಾನೇಜುಮೆಂಟುಗಳ ಆಡಳಿತೆಯನ್ನು ರಾಜ್ಯ ಸರ್ಕಾರವು ಕೈಗೆತ್ತಿಕೊಂಡು ತಾವೇ ಆ ಸಂಸ್ಥೆಗಳನ್ನು ನಡೆಸಲು ಮುಂದಾಗಬೇಕೆಂದೂ ರಾಜ್ಯ ಸರಕಾರವನ್ನು ಒತ್ತಾಯಿಸಿದೆ. ಇಲ್ಲವಾದರೆ ರಾಜ್ಯದಾದ್ಯಂತ ವಿದ್ಯಾರ್ಥಿಗಳು, ಹೆತ್ತವರು ಬೀದಿಗಿಳಿದು ಹೋರಾಡಬೇಕಾದೀತು ಎಂದು ಸಿಪಿಐ(ಎಂ) ರಾಜ್ಯ ಸಮಿತಿ ಎಚ್ಚರಿಸಿದೆ.

ರಾಷ್ಟ್ರೀಯ ರಂಗದೊಡನೆ ಭಿನ್ನಾಭಿಪ್ರಾಯವಿದ್ದರೂ ಐಕ್ಯತೆ ಬಲಪಡಿಸುವ ಸರ್ವ ಪ್ರಯತ್ನ ನಡೆಯುತ್ತದೆ - ಸುರ್ಜಿತ್

ತಮಿಳುನಾಡಿನಲ್ಲಿ ಮಿತ್ರ ಪಕ್ಷಗಳ ಆಯ್ಕೆ ಇತ್ಯಾದಿ ಕೆಲವು ಪ್ರಶ್ನೆಗಳಲ್ಲಿ ರಾಷ್ಟ್ರೀಯ ರಂಗದೊಡನೆ ಭಿನ್ನಾಭಿಪ್ರಾಯ ಇದ್ದರೂ ಸಿಪಿಐ(ಎಂ) ಪಕ್ಷ ರಾಷ್ಟ್ರೀಯ ರಂಗ ಮತ್ತು ಎಡರಂಗಗಳ ನಡುವಿನ ಐಕ್ಯತೆಯನ್ನು ಬಲಪಡಿಸುವ ತನ್ನ ಪ್ರಯತ್ನವನ್ನು ಮುಂದುವರೆಸುತ್ತದೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಹರ್ಕಿಶನ್ ಸಿಂಗ್ ಸುರ್ಜಿತ್ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್(ಐ) ಹಾಗೂ ಬಿಜೆಪಿಯನ್ನು ಸೋಲಿಸುವ ಗುರಿಸಾಧನೆಗೆ ಒಂದು ಮೂರನೇ ಪರ್ಯಾಯವನ್ನು ರಚಿಸಲು ಎಡ, ಪ್ರಜಾಪ್ರಭುತ್ವವಾದಿ ಹಾಗೂ ಜಾತ್ಯಾತೀತ ಶಕ್ತಿಗಳನ್ನು ಒಟ್ಟಿಗೆ ತರುವ ಸಕಲ ಪ್ರಯತ್ನ ನಡೆಯುತ್ತಿರುವಾಗ ಭಿನ್ನಾಭಿಪ್ರಾಯಗಳನ್ನೇ ಎತ್ತಿ ತೋರುತ್ತಿರುವುದು ದುರದೃಷ್ಟಕರ ಎಂದು ಸುರ್ಜಿತ್ ಖೇದ ವ್ಯಕ್ತಪಡಿಸಿದರು.

ಐಎನ್‌ಎಸ್ ಸುದ್ದಿ ಸಂಸ್ಥೆಯೊಡನೆ ಮಾತನಾಡುತ್ತಾ ಅವರು "ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್(ಐ) ಮತ್ತು ಬಿಜೆಪಿಗಳನ್ನು ಸೋಲಿಸಲು ಎಲ್ಲಾ ಎಡ, ಪ್ರಜಾಸತ್ತಾತ್ಮಕ ಮತ್ತು ಜಾತ್ಯಾತೀತ ಶಕ್ತಿಗಳನ್ನು ಅಣಿನೆರೆಸಲು ಸರ್ವ ಪ್ರಯತ್ನ ನಡೆಸುವುದು ಅತ್ಯಗತ್ಯವಾಗಿರುವಾಗ ಭಿನ್ನಾಭಿಪ್ರಾಯ ಇರುವ ಕೆಲವು ಪ್ರಶ್ನೆಗಳು ಇನ್ನೂ ಚರ್ಚೆಯಲ್ಲಿರುವಾಗಲೇ ಅವನ್ನೇ ಮೂರನೇ ಪರ್ಯಾಯ ರೂಪುಗೊಳ್ಳುತ್ತಿಲ್ಲ ಎಂಬಂತೆ ಎತ್ತಿ ತೋರಿಸಲಾಗುತ್ತಿದೆ" ಎಂದರು.

"ತಮಿಳುನಾಡಿಗೆ ಸಂಬಂಧಪಟ್ಟಂತೆ ಮಾತ್ರವೇ ಅಲ್ಲ, ರಾಷ್ಟ್ರೀಯ ರಂಗ ಅನುಸರಿಸುತ್ತಿರುವ ನೀತಿಗಳ ಬಗ್ಗೆಯೂ ನಮ್ಮ ಭಿನ್ನಾಭಿಪ್ರಾಯಗಳೇನೇ ಇದ್ದರೂ ರಾಷ್ಟ್ರೀಯ ರಂಗ ಮತ್ತು ಎಡಪಕ್ಷಗಳ ಐಕ್ಯತೆಯನ್ನು ಬಲಪಡಿಸಲು ನಾವು ಎಲ್ಲಾ ಪ್ರಯತ್ನ ಮಾಡುತ್ತೇವೆ. ಕೆಲವು ಭಿನ್ನಾಭಿಪ್ರಾಯಗಳು ಉಳಿದುಕೊಂಡರೂ ಇದು ನಮ್ಮ ಪ್ರಮುಖ ಗುರಿಸಾಧನೆಗಾಗಿ ಒಟ್ಟಿಗೆ ದುಡಿಯುವಲ್ಲಿ ಅಡ್ಡಿಯಾಗುವುದಿಲ್ಲ" ಎಂದು ಸುರ್ಜಿತ್ ಒತ್ತಿ ಹೇಳಿದರು.

ಎಐಎಡಿಎಂಕೆಗೆ ತಮ್ಮನ್ನು ಸೇರಿಕೊಳ್ಳುವಂತೆ ರಾಷ್ಟ್ರೀಯರಂಗ ಪ್ರಯತ್ನಿಸುತ್ತಿರುವುದು ರಾಷ್ಟ್ರೀಯ ರಂಗ-ಎಡಪಕ್ಷಗಳ ಐಕ್ಯತೆಗೆ ಸಂಚಕಾರ ತರಬಹುದೆಂಬ ವರದಿಯನ್ನು ಬಲವಾಗಿ ಅಲ್ಲಗಳೆಯುತ್ತಾ 1989ರಲ್ಲಿ ಸಿಪಿಐ(ಎಂ)ನ ವಿರೋಧವಿದ್ದಾಗ್ಯೂ ಅಸ್ಸಾಂ ಗಣಪರಿಷತ್(ಎಜಿಪಿ) ಅನ್ನು ರಾಷ್ಟ್ರೀಯ ರಂಗದಲ್ಲಿ ಸೇರಿಸಿಕೊಳ್ಳಲಾಯಿತು. ಆದರೂ ಸಿಪಿಐ(ಎಂ) ರಾಷ್ಟ್ರೀಯ ರಂಗದೊಡನೆ ತನ್ನ ಸಂಬಂಧಗಳನ್ನು ಕೊನೆಯವರೆಗೂ ಮುಂದುವರೆಸಿತು ಎಂದು ಸುರ್ಜಿತ್ ನೆನಪಿಸಿದರು. ಎಜಿಪಿಯ ಅಲ್ಪಸಂಖ್ಯಾಕ ವಿರೋಧಿ ನಿಲುವಿನಿಂದಾಗಿ ಸಿಪಿಐ(ಎಂ)ಗೆ ಗಂಭೀರ ಭಿನ್ನಾಭಿಪ್ರಾಯವಿತ್ತು.

"ಇಂದು ಎಐಎಡಿಎಂಕೆ ಕುರಿತಂತೆಯೂ ನಮ್ಮ ನಿಲುವು ಅದೇ. ಎಐಎಡಿಎಂಕೆಗೆ ನಮ್ಮ ವಿರೋಧ ಮುಂದುವರೆಯುತ್ತದೆ. ಆದರೆ ಯಾವುದೇ ಸಂದರ್ಭದಲ್ಲಿ ರಾಷ್ಟ್ರೀಯ ರಂಗದೊಡನೆ ನಮ್ಮ ಸಂಬಂಧ ಕಡಿದುಕೊಳ್ಳುವುದಿಲ್ಲ, ಇದಕ್ಕೆ ಭಾರೀ ಪ್ರಯತ್ನ ನಡೆಯುತ್ತಿದೆ" ಎಂದು ಸುರ್ಜಿತ್ ಸ್ಪಷ್ಟಪಡಿಸಿದರು.

ಮಹಿಳೆ

ವರ್ತಮಾನ

ಭಾರತೀಯ ಮಹಿಳೆಯರ ಪರವಾಗಿ ಮಾತಾಡಲು ಸರಕಾರಕ್ಕೆ ಏಕೆ ಅಧಿಕಾರ ನೀಡಬೇಕು? -ಎ.ಐ.ಡಿ.ಡಬ್ಲ್ಯು.ಎ.

ಮುಂದಿನ ತಿಂಗಳು ಚೀಣಾದ ರಾಜಧಾನಿ ಬೈಜಿಂಗ್ ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಜಾಗತಿಕ ಮಹಿಳಾ ಸಮ್ಮೇಳನಕ್ಕೆ ಸಿದ್ಧತೆಯಾಗಿ ಆಗಸ್ಟ್ 9ರಂದು ದಿಲ್ಲಿಯಲ್ಲಿ "ವಚನ ಬದ್ಧತೆಯ ಸಮ್ಮೇಳನ" ಎಂಬ ಹೆಸರಿನ ಸಭೆ ಏರ್ಪಡಿಸಲಾಗಿತ್ತು. ಹಲವು ಸರಕಾರಿಯೇತರ ಸಂಘಟನೆಗಳು, ಮಹಿಳಾ ಗುಂಪುಗಳು ಇದರಲ್ಲಿ ಭಾಗವಹಿಸಿದವು. ಮಾಧವರಾವ್ ಸಿಂಧ್ಯಾ ಮೊದಲಾದಕೇಂದ್ರ ಮಂತ್ರಿಗಳೂಇದನ್ನುದ್ದೇಶಿಸಿಮಾತನಾಡಿದರು.

ಭಾರತದ ಮಹಿಳೆಯರ ಸಮಸ್ಯೆಗಳ ಪರಿಹಾರಕ್ಕೆ ವಚನ ಬದ್ಧವಾಗಿರುವ ಒಮ್ಮತವನ್ನು ರೂಪಿಸಿ ಬೈಜಿಂಗ್‌ನಲ್ಲಿ ಭಾರತದ ಮಹಿಳಾ ಆಂದೋಲನದ ಪರವಾಗಿ ಮಾತನಾಡಲು ಭಾರತ ಸರಕಾರಕ್ಕೆ ಹಕ್ಕು ನೀಡುವಂತೆ ಮಾಡುವುದು ಈ "ವಚನ ಬದ್ಧತೆಯ ಸಮ್ಮೇಳನ"ದ ಉದ್ದೇಶವಾಗಿತ್ತು. ಈ ರಂಗದಲ್ಲಿ ಭಾರತ ಸರಕಾರದ ದಾಖಲೆ ಹಾಗೂ ಅದೀಗ ಹೊಸ ಆರ್ಥಿಕ ನೀತಿಗಳ ಮೂಲಕ ಅನುಸರಿಸುತ್ತಿರುವ ಮಹಿಳಾ-ವಿರೋಧಿ ನಿಲುವಿನ ವಿರುದ್ಧ ಹೋರಾಡುವ ಬದ್ಧತೆಯ ಬದಲು ಅದರೊಡನೆ ಸೇರಿಕೊಳ್ಳುವ ಈ ಪ್ರಯತ್ನದಲ್ಲಿ ಭಾಗಿಯಾಗಲು ತಾನು ಸಿದ್ಧವಿಲ್ಲವೆಂದು ಅಖಿಲ ಭಾರತ ಪ್ರಜಾಪ್ರಭುತ್ವವಾದಿ ಮಹಿಳಾ ಸಂಘಟನೆ ಎ.ಐ.ಡಿ.ಡಬ್ಲ್ಯು.ಎ. ಈ ಸಮ್ಮೇಳನದಲ್ಲಿ ಭಾಗವಹಿಸಲಿಲ್ಲ.

ಈ ಬಗ್ಗೆ ಸಮ್ಮೇಳನದ ಸಂಘಟಕರಿಗೆ ಬರೆದ ಪತ್ರದಲ್ಲಿ ಎ.ಐ.ಡಿ.ಡಬ್ಲ್ಯು.ಎ. ಪ್ರಧಾನ ಕಾರ್ಯದರ್ಶಿ ಬೃಂದಾ ಕಾರಟ್ ಮಹಿಳೆಯರ ಹಕ್ಕುಗಳು ಹಾಗೂ ಜೀವನಕ್ಕೆ ಸಂಬಂಧಪಟ್ಟಂತೆ ಭಾರತ ಸರಕಾರದ ಮಾತು ಮತ್ತು ಕೃತಿಯಲ್ಲಿ ದೊಡ್ಡ ಕಂದರ ಇರುವಾಗ ದೇಶದ ಮಹಿಳಾ ಆಂದೋಲನ ಸರಕಾರದ ವಚನ ಬದ್ಧತೆಯ ಅಭಾವವನ್ನು ಎತ್ತಿ ತೋರಬೇಕೇ ವಿನಃ ಒಮ್ಮತದ ಹೆಸರಲ್ಲಿ ಭಾರತದ ಮಹಿಳಾ ಆಂದೋಲನದ ಪರವಾಗಿ ಮಾತನಾಡಲು ಸರಕಾರಕ್ಕೆ ಅವಕಾಶ ನೀಡಲಾಗದು ಎಂದಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಈ ಸರಕಾರ ಸತತವಾಗಿ ನೀಡಿದ ವಚನಗಳನ್ನು ಪಾಲಿಸದೆ ಈಗ ಹೊಸದಾಗಿ ಏನಾದರೂ ವಚನ ನೀಡುತ್ತಿದ್ದರೆ ಅದಕ್ಕೆ ಕಾರಣ ಮುಂಬರುವ ಚುನಾವಣೆ. ಆದ್ದರಿಂದ ಇಂತಹ ಸಮ್ಮೇಳನದ ಉದ್ದೇಶ ಏನೇ ಇದ್ದರೂ ಅದು ಮಹಿಳಾ ಹಿತಾಸಕ್ತಿಗಳ ರಕ್ಷಣೆಯಲ್ಲಿ ಪ್ರಯೋಜನಕ್ಕೆ ಬಾರದೆ ಆಳುವ ಪಕ್ಷದ ಸಂಕುಚಿತ ಪ್ರಯೋಜನ ಈಡೇರಿಸಿಕೊಳ್ಳಲು ಅವಕಾಶ ನೀಡಬಹುದಷ್ಟೆ. ಪ್ರತಿಯೊಂದು ಸರಕಾರವೂ, ರಾಜಕೀಯ ಪಕ್ಷವೂ ತನ್ನದೇ ಇಂತಹ ಸಮ್ಮೇಳನಗಳನ್ನು ನಡೆಸಿ ಮಹಿಳೆಯರ ಸಮಸ್ಯೆಗಳ ಪರಿಹಾರದ ಬಗ್ಗೆ ಬದ್ಧತೆಯನ್ನು ಅಥವಾ ಬದ್ಧತೆಯಿಲ್ಲದಿರುವುದನ್ನು ತೋರಿಸಿಕೊಳ್ಳಬಹುದು. ಅದಕ್ಕೆ ಇಡೀ ಮಹಿಳಾ ಆಂದೋಲನವನ್ನೇ ಹಿನ್ನೆಲೆಯಾಗಿ ಪಡೆಯುವ ಪ್ರಯತ್ನಕ್ಕೆ ಮಾತ್ರ ಅವಕಾಶ ನೀಡಬಾರದುಎಂದು ಬೃಂದಾ ಕಾರಟ್ ತಮ್ಮಪತ್ರದಲ್ಲಿವಾದಿಸಿದ್ದಾರೆ.

ಇದಕ್ಕೆ ಮೊದಲು ಬೈಜಿಂಗ್ ಸಮ್ಮೇಳನಕ್ಕೆ ಸಲ್ಲಿಸುವ ಭಾರತದ ಪ್ರಬಂಧದಲ್ಲೂ ಸರಕಾರ ಮೂಲಭೂತವಾಗಿ ಭಾರತೀಯ ಮಹಿಳೆಯರ ಹೀನಸ್ಥಿತಿಗೆ ತನ್ನ ಜವಾಬ್ದಾರಿಯೇನೂ ಇಲ್ಲ ಎಂಬ ನಿಲುವು ತಳೆದರೂ ಆ ಪ್ರಬಂಧದಲ್ಲಿ ಬಳಸಿದ ಭಾಷೆ ಮಾತ್ರ ಮಹಿಳಾ ಆಂದೋಲನದ ಹೋರಾಟದ, ಬದ್ಧತೆಯ ಭಾಷೆ. ಈ ಗೋಸುಂಬೆತನವನ್ನು ಪ್ರತಿಭಟಿಸಿ ಎಐಡಿಡಬ್ಲ್ಯುಎ ಮತ್ತು ಇತರ ಕೆಲವು ಮಹಿಳಾ ಸಂಘಟನೆಗಳು ಸರಕಾರದ ಈ ಪ್ರಯತ್ನದಿಂದ ದೂರವಿರಲು ಸಾರ್ವಜನಿಕವಾಗಿ ನಿರ್ಧರಿಸಿದವು. ಆದರೆ ಕೆಲವು ಸಂಘಟನೆಗಳು ಹಣಕಾಸು ನೆರವು ನೀಡುವ ಏಜೆಂಸಿಗಳ ನೆರವಿನೊಂದಿಗೆ ಸರಕಾರೀ ಪ್ರತಿನಿಧಿಗಳೊಡಗೂಡಿ ಸಮ್ಮೇಳನಗಳನ್ನು ನಡೆಸಿದವು. ಇದು ಸರಕಾರಕ್ಕೆ ತನ್ನ ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳಲು ಅವಕಾಶ ನೀಡಿತು ಎಂದು ಬೃಂದಾ ಕಾರಟ್ ತಮ್ಮ ಪತ್ರದಲ್ಲಿ ನೆನಪಿಸಿದ್ದಾರೆ.

ಒಂದು ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಸರಕಾರ ಮತ್ತು ಮಹಿಳಾ ಆಂದೋಲನ ಸಮಾನ ನಿಲುವು ತಳೆಯಬೇಕೆಂಬ ವಾದಕ್ಕೆ ಉತ್ತರಿಸುತ್ತಾ "ಭಾರತ ಸರಕಾರ ಏಳು ಅತ್ಯಂತ ಶ್ರೀಮಂತ ದೇಶಗಳ ಗುಂಪಾದ ಜಿ-7 ಗುಂಪು ತನ್ನ ಯಜಮಾನಿಕೆ ಹೇರುವ ಪಾತ್ರ ವಹಿಸಲಾರಂಭಿಸಿದಾಗ ಅದಕ್ಕೆ ವಿರೋಧ ವ್ಯಕ್ತಪಡಿಸುವ ನಿಲುವನ್ನು ಸರಕಾರ ತಳೆಯುವುದಾದರೆ ಸರಕಾರವನ್ನು ನಾವು ಸಂತೋಷದಿಂದ ಬೆಂಬಲಿಸುತ್ತಿದ್ದೆವು. ಆದರೆ ದುರದೃಷ್ಟವಶಾತ್ ಭಾರತ ಸರಕಾರ ಈ ಸಾಮ್ರಾಜ್ಯಶಾಹಿ-ವಿರೋಧಿ ಪರಂಪರೆಯಿಂದ ಬಹಳ ದೂರ ಸರಿದಿದೆ...

...ನಿಜವಾಗಿ ಜನಗಳ ಹಾಗೂ ದೇಶದ ಹಿತಾಸಕ್ತಿಗಳನ್ನು ಮಾರಹೊರಟಿರುವ ನಮ್ಮಂತಹ ದೇಶಗಳ ಸರಕಾರಗಳೊಂದಿಗೆ ರಾಜಿ ಮಾಡಿಕೊಂಡರೆ, ಜಗತ್ತನ್ನು ಮತ್ತೆ ವಸಾಹತುಗಳಾಗಿ ಮಾಡಲು ಪ್ರಯತ್ನಿಸುತ್ತಿರುವವರ ವಿರುದ್ಧ ನಮ್ಮ ಹೋರಾಟ ದುರ್ಬಲಗೊಳ್ಳುತ್ತದೆ ಎಂಬುದು ನಮ್ಮ ಅಭಿಪ್ರಾಯ" ಎಂದು ಬೃಂದಾ ಕಾರಟ್ ಹೇಳಿದ್ದಾರೆ.

"ವಚನ ಬದ್ಧತೆಯ ಸಮ್ಮೇಳನ"ದ ಸಂಘಟಕರು ಸರಕಾರದಿಂದ ಬಯಸುವ ಕೆಲವು ವಚನಬದ್ಧತೆಗಳ ಬಗ್ಗೆಯೂ ಎ.ಐ.ಡಿ.ಡಬ್ಲ್ಯು.ಎ.ಗೆ ಭಿನ್ನಾಭಿಪ್ರಾಯವಿದೆಯೆಂದು ಹೇಳುತ್ತಾ ಅವರ ಬೇಡಿಕೆಗಳಲ್ಲಿ ಭೂ ಸುಧಾರಣೆ, ಸಾರ್ವಜನಿಕ ವಲಯದಲ್ಲಿ ಮಹಿಳಾ ಕಾರ್ಮಿಕರ ರಿಟ್ರೆಂಚ್‌ಮೆಂಟ್ ಮುಂತಾದ ಕೆಲವು ಮೂಲಭೂತ ಸಮಸ್ಯೆಗಳ ಪ್ರಸ್ತಾಪವೇ ಇಲ್ಲದಿರುವುದರ ಬಗ್ಗೆ ಹಾಗೂ ರಾಜ್ಯ ಸರಕಾರೀ ಸ್ಕೀಮುಗಳಲ್ಲಿ ಶೇ. 70ಶೇ. ಮಹಿಳೆಯರಿಗೆ ಮೀಸಲಿಡಬೇಕೆಂದು ಬೇಡಿಕೆಯತ್ತ ಈ ಪತ್ರ ಗಮನ ಸೆಳೆದಿದೆ. ಇಂತಹ ಸ್ಕೀಮುಗಳಿಗೆ ಕೊಡಮಾಡುವ ಹಣವನ್ನು ಹೆಚ್ಚಿಸಬೇಕೆಂಬ ಪ್ರಮುಖ ಬೇಡಿಕೆಯಿಡದೆ ಇಂತಹ ಬೇಡಿಕೆಯಿಡುವುದೆಂದರೆ ಸಂಪತ್ತಿನ ಬದಲು ಬಡತನವನ್ನು ಹಂಚಿ ಎಂದು ಹೇಳಿದಂತಾಗುತ್ತದೆ ಎಂದು ಬೃಂದಾ ಕಾರಟ್‌ರವರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಇದಲ್ಲದೆ ಈ ಸಮ್ಮೇಳನದ ಸಂಘಟಕರಲ್ಲಿ ಕೆಲವರಿಗೆ ಯಾರು ಹಣ ಒದಗಿಸುತ್ತಾರೆ ಎಂಬ ಬಗ್ಗೆಯೂ ಭಿನ್ನಾಭಿಪ್ರಾಯವಿರುವುದರಿಂದ ಎಐಡಿಡಬ್ಲ್ಯುಎಗೆ ಈ ಸಮ್ಮೇಳನದಲ್ಲಿ ಭಾಗವಹಿಸಲಾಗುತ್ತಿಲ್ಲ ಎನ್ನುತ್ತಾ ಬೃಂದಾ ಕಾರಟ್ ರವರು ಎಐಡಿಡಬ್ಲ್ಯುಎ ಎತ್ತಿದ ಈ ಅಂಶಗಳನ್ನು ಪರಿಗಣಿಸಿ "ಹೋರಾಟಕ್ಕೆ ಬದ್ಧತೆಯ ಸ್ಫೂರ್ತಿ ಸರಕಾರದೊಂಡನೆ ಕೈಮಿಲಾಯಿಸುವ ಶಕ್ತಿಗಳ ಮೇಲೆ ವಿಜಯ ಸಾಧಿಸಲಿ" ಎಂದು ಆಶಿಸಿದ್ದಾರೆ. (ಐ.ಎನ್.ಎಸ್.)

ಕೋಲಾರದಲ್ಲಿ ಫ್ಯಾಸಿಸಂ ಮೇಲಿನ ವಿಜಯದ ಸುವರ್ಣೋತ್ಸವ

ದುಡಿವ ಜನರ ಕಡುವೈರಿಯಾಗಿದ್ದ, ಮಾನವತೆಯ ಕಡು ಶತ್ರುವಾಗಿದ್ದ ಹಿಟ್ಲರನ ಸರ್ವಾಧಿಕಾರದ ಅವಸಾನವೇ ಮಾನವತೆಯ ವಿಜಯೋತ್ಸವ. 1945 ಮೇ 9 ರಂದು ಹಿಟ್ಲರನ ಸಾವು ಪ್ರಜಾತಂತ್ರದ ಬೆಳ್ಳಿ ಕಿರಣಕ್ಕೆ ನಾಂದಿ ಹಾಡಿತು.

ಇಡೀ ವಿಶ್ವದಾದ್ಯಂತ 50 ಫ್ಯಾಸಿಸಂ ವಿರುದ್ಧ ವಿಜಯೋತ್ಸವವನ್ನು ಆಚರಿಸಲಾಗುತ್ತಿದೆ. ಅಂತೆಯೇ ಆಗಸ್ಟ್ 12ರಂದು ಈ ೫೦ನೇ ವಾರ್ಷಿಕ ವಿಜಯೋತ್ಸವವನ್ನು ಕೋಲಾರದಲ್ಲಿ ಅರ್ಥಪೂರ್ಣವಾದ ಆಚರಿಸಲಾಯಿತು.

ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ)ದ ರಾಷ್ಟ್ರನಾಯಕರಾದ ಸೀತಾರಾಂ ಯೆಚೂರಿ ಭಾಗವಹಿಸಿದ್ದ ಈ ಸಮಾವೇಶದಲ್ಲಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಪಿ. ರಾಮಚಂದ್ರರಾವ್, ಕೋಲಾರ ಜಿಲ್ಲಾ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ, ಜಿ. ಎನ್.ನಾಗರಾಜ್, ಕೆ.ಎಂ.ವೆಂಕಟೇಶ್, ವೆಂಕಟರಾಮರೆಡ್ಡಿ ಅವರು ಭಾಗವಹಿಸಿದ್ದರು.

ಸಮಾವೇಶದ ಉದ್ಘಾಟನಾ ಭಾಷಣ ಮಾಡಿದ ಸೀತಾರಾಂ ಯೆಚೂರಿ ತಮ್ಮ ಎರಡು ಗಂಟೆಗಳ ಸುದೀರ್ಘ ಭಾಷಣದಲ್ಲಿ 1945 ಆಚೆಗಿನ ಯುರೋಪ್‌ನ ಫ್ಯಾಸಿಸ್ಟ್ ಶಕ್ತಿಗಳು ಹಾಗೂ ಫ್ಯಾಸಿಸ್ಟ್ ಮಾದರಿ ಶಕ್ತಿಗಳನ್ನು ಸ್ಥೂಲವಾಗಿ ವಿಶ್ಲೇಷಿಸಿದರು.

ಪ್ರತಿಗಾಮಿ ತತ್ವಗಳನ್ನು ಹುಟ್ಟುಹಾಕಿ, ಅವುಗಳ ಬಗ್ಗೆ ಜನರನ್ನು ಪ್ರಚೋದಿಸಿ! ಆ ಬಗ್ಗೆ ಅವರಲ್ಲಿ ಕುರುಡು ಅಭಿಮಾನ ಮೂಡಿಸುವುದೇ ಫ್ಯಾಸಿಸ್ಟ್ ನೀತಿಯಾಗಿದೆ. ಇದೇ ಕೆಲಸವನ್ನು ಭಾರತದಲ್ಲಿ ಬಿಜೆಪಿ ಮಾಡುತ್ತಿದೆ. ಕಾಂಗ್ರೆಸ್(ಐ) ಕೂಡಾ ಇದರಿಂದ ಹೊರತಾಗಿಲ್ಲ, ಬಿಜೆಪಿ ನೇರವಾಗಿ ಪ್ರತಿಗಾಮಿ ಫ್ಯಾಸಿಸ್ಟ್ ನೀತಿಯನ್ನು ಅನುಸರಿಸಿದರೆ, ಕಾಂಗ್ರೆಸ್ ಇದನ್ನು ಪ್ರೋತ್ಸಾಹಿಸುತ್ತಿದೆ. ವಾಸ್ತವವೆಂದರೆ ಭಾರತದಲ್ಲಿ ಈ ಪ್ರತಿಗಾಮಿ ಶಕ್ತಿಗಳ ಹುಟ್ಟಿಗೆ 40 ವರ್ಷಗಳ ಕಾಂಗ್ರೆಸ್ ಆಡಳಿತದ ವೈಫಲ್ಯವೇ ಕಾರಣವಾಗಿದೆ ಎಂದು ಯೆಚೂರಿ ಹೇಳಿದರು.

ಮೊದಲನೇ ಜಾಗತಿಕ ಯುದ್ಧದಲ್ಲಿ ಜರ್ಮನಿಗೆ ದೊಡ್ಡ ಪ್ರಮಾಣದಲ್ಲಿ ಆಘಾತವಾದದ್ದೇನೋ ನಿಜ, ಅಸಂತೃಪ್ತಿಯ ಹೊಗೆಯಲ್ಲಿ ಬೇಯುತ್ತಿದ್ದ ಜರ್ಮನರಿಗೆ "ನಾಜಿಜಂ" ಎಂಬ ತೈಲವನ್ನು ಚೆಲ್ಲಿ ಅದು ಇನ್ನು ಹೆಚ್ಚು ಜ್ವಾಜಲ್ಯಮಾನವಾಗಿ ಉರಿಯುವಂತೆ ಮಾಡಿದ. ಜರ್ಮನರಲ್ಲಿದ್ದ ಸೆಕ್ಯೂಲರಿಸಂ, ಪ್ರಜಾತಂತ್ರ ಚಿಂತನೆ, ಇತರ ಪ್ರಗತಿಪರ ಯೋಚನೆಗಳನ್ನು ಸಂಪೂರ್ಣ ಹತ್ತಿಕ್ಕುವಲ್ಲಿ ಹಿಟ್ಲರ್ ಯಶಸ್ವಿಯಾದ. ಪರಿಸ್ಥಿತಿಯ ಲಾಭ ಪಡೆದ ಅವನು 'ಮೈನ್ ಕೆಂಫ್' ಎಂಬ ತನ್ನ ಪ್ರಚೋದನಾತ್ಮಕ ಬರಹದಿಂದ ಜನರನ್ನು ರೊಚ್ಚಿಗೆಬ್ಬಿಸಿದ. ಇಡೀ ವಿಶ್ವದ ಮೇಲೆ ಅವರಲ್ಲಿ ದ್ವೇಷ ಹುಟ್ಟುವಂತೆ ಮಾಡಿದ. ಪ್ರತ್ಯೇಕತಾ ಮನೋಭಾವನೆಗೆ ಪುಷ್ಠಿ ನೀಡಿದ. 50 ವರ್ಷಗಳ ನಂತರ ಈ ದಿನಗಳಲ್ಲಿ ಮೂರನೇ ಜಗತ್ತಿನ ಪ್ರಮುಖ ರಾಷ್ಟ್ರವಾದ ಭಾರತದಲ್ಲಿ ಬಿಜೆಪಿ ಎಂಬ ಕೋಮುವಾದಿ ಪಕ್ಷ ಈ ಪ್ರತಿಗಾಮಿ ಫ್ಯಾಸಿಸ್ಟ್ ಮಾದರಿ ನೀತಿಯನ್ನು ಅನುಸರಿಸುತ್ತಿದೆ ಎಂದು ಸೀತಾರಾಂಯೆಚೂರಿ ಹೇಳಿದರು. ಆರ್.ಎಸ್.ಎಸ್. ಸಾಂಸ್ಕೃತಿಕ ಸಂಘಟನೆಯಾಗಿ, ಬಿಜೆಪಿ ರಾಜಕೀಯ ಸಂಘಟನೆಯಾಗಿ, ವಿ.ಹೆಚ್.ಪಿ. ಧಾರ್ಮಿಕ ಸಂಘಟನೆಯಾಗಿ ತಲೆ ಎತ್ತಿದ್ದರೂ ಅವು ಒಂದೇ ಮುಖದ ಹಲವಾರು ನಾಲಿಗೆಗಳಂತೆ ಇವೆ. ಬೇರೆ ಬೇರೆ ಮುಖವಾಡ ಹೊತ್ತು ದೇಶವನ್ನು ಒಡೆಯುವ ಹೇಯ ಕೆಲಸವನ್ನು ಇವು ಮಾಡಹೊರಟಿವೆ. ಹಿಟ್ಲರನ ತತ್ವಗಳ ನಕಲೇ ಇವುಗಳು ಆಗಿವೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಭಾರತಕ್ಕೆ ವಿಶ್ವದಲ್ಲೇ ಮಹತ್ವಪೂರ್ಣ ಸ್ಥಾನವಿದೆ. ಯಾವ ದೇಶದಲ್ಲೂ ಇಲ್ಲದ ವಿಭಿನ್ನತೆ ಭಾರತದಲ್ಲಿದೆ. ಪರಂಪರೆಯಾಗಿ ಬೆಳೆದುಕೊಂಡು ಬಂದಿರುವ ಈ ವಿಭಿನ್ನತೆಯನ್ನು ದಮನ ಮಾಡಲು ಹೊರಟಿರುವ ಬಿಜೆಪಿಗೆ, ಅಂದು ಹಿಟ್ಲರನಿಗೆ ಸೋವಿಯೆತ್ ಒಕ್ಕೂಟದ ಭಯವಿದ್ದಂತೆ ಇಂದು ಇದಕ್ಕೆ ಸಿಪಿಐ(ಎಂ)ನ ಭಯವಿದೆ. ದುಡಿವ ಜನರ ಹಿತಾಸಕ್ತಿಗಳ ಕುರಿತು ಎಳ್ಳಷ್ಟು ಕಾಳಜಿ ವಹಿಸದ ಬಿಜೆಪಿಗೆ ಏಕೈಕ ಸವಾಲು ಸಿಪಿಐ(ಎಂ) ಮಾತ್ರವಾಗಿದೆ.


ಭಾರತದ ಇಂದಿನ ಸವಾಲುಗಳನ್ನೆದುರಿಸುವುದು ಸಿಪಿಐ(ಎಂ)ಗೆ ಮಾತ್ರ ಸಾಧ್ಯ. ಎಡ ಜಾತ್ಯಾತೀತ ಐಕ್ಯತೆ ಬೆಳೆಸುವುದು, ಕೋಮುವಾದಿ, ಮೂಲಭೂತವಾದಿಗಳನ್ನು ಹೊರಗಿಡುವುದು ಹೀಗಾದರೆ ಮಾತ್ರ ನಾವು ಪ್ರಜಾತಂತ್ರ ಸ್ವರೂಪದ ಭಾರತವನ್ನು ಉಳಿಸಬಹುದು ಎಂದು ಯೆಚೂರಿ ಅಭಿಪ್ರಾಯಪಟ್ಟರು.

ಸಮಾವೇಶದಲ್ಲಿ ಭಾಗವಹಿಸಿದ್ದ ಕಾಂ. ಪಿ.ರಾಮಚಂದ್ರರಾವ್ ಅವರು ಮಾತನಾಡಿ, 1945 ಮೇ 9 ರಂದು ಫ್ಯಾಸಿಸ್ಟರನ್ನು ಹತ ಮಾಡಿದ ಕೆಂಪು ಸೇನೆಯ ಆಶಯಗಳು ನಮ್ಮವು. 1917ರಲ್ಲಿನ ರಷ್ಯಾದ ಕ್ರಾಂತಿ ಇಡೀ ಜಗತ್ತಿನ ಮೇಲೆ ಪರಿಣಾಮ ಬೀರಿದೆ. 1945ರ ನಂತರ ರಾಜಕೀಯವಾಗಿ ಸ್ವಾತಂತ್ರ್ಯ ಗಳಿಸಿದ ಎಲ್ಲಾ ದೇಶಗಳ ಪ್ರೇರಕ ಶಕ್ತಿ ಸೋವಿಯೆತ್ ರಷ್ಯಾ ಆಗಿತ್ತು.

ಪರಸ್ಪರ ವೈರುಧ್ಯಗಳಿಂದ ಕೂಡಿದ ಭಾರತದ ರಾಜಕೀಯವನ್ನು ಮುನ್ನಡೆಸುವ ಶಕ್ತಿ ವೈಜ್ಞಾನಿಕ ಸಮಾಜವಾದಿ ದೃಷ್ಟಿಯುಳ್ಳವರಿಗೆ ಮಾತ್ರ ಸಾಧ್ಯ ಎಂದರು.

ಕಾಂ. ಜಿ.ವಿ. ಶ್ರೀರಾಮರೆಡ್ಡಿ ಮಾತನಾಡಿ, ಎರಡನೇ ಜಾಗತಿಕ ಯುದ್ಧ ಚರಿತ್ರೆಯ ಅತ್ಯಂತ ಕರಾಳ ಅಧ್ಯಾಯವಾಗಿದೆ. ಇದಕ್ಕೆ ನೇರ ಕಾರಣ ಹಿಟ್ಲರನೇ ಆದರೂ, ಅದನ್ನು 'ಅಲ್ಲ' ಎನ್ನುವ ಧ್ವನಿಗಳೂ ಇವೆ. ಸ್ಟಾಲಿನ್ -ಹಿಟ್ಲರ್ ಒಂದೇ ಎನ್ನುವ ಚರಿತ್ರೆಯನ್ನು ತಿರುಚುವ ಪ್ರಯತ್ನ ವ್ಯಾಪಕವಾಗಿ ಸಾಗಿರುವುದು ದೊಡ್ಡ ದುರಂತವೇ ಸರಿ. ಯಾಕೆಂದರೆ ಫ್ಯಾಸಿಸ್ಟ ರನ್ನು ಮಟ್ಟಹಾಕಿದ್ದು ಸೋವಿಯೆತ್ ರಷ್ಯಾ. ಅಂಥರೆ ಸ್ಟಾಲಿನ್‌ರ. ರಷ್ಯಾ 4 ಕೋಟಿಗು ಮಿಗಿಲಾಗಿ ಜೀವಗಳನ್ನು ಬಲಿಕೊಟ್ಟಿತು. ಇದನ್ನು ಚರಿತ್ರಕಾರರು ಗುರುತಿಸಿಲ್ಲ ಎಂದು ಪ್ರಶ್ನಿಸಿದರು.

ಸಮಾವೇಶದ ಅಧ್ಯಕ್ಷತೆಯನ್ನು ಕಾಂ. ಕೆ.ಎಂ.ವೆಂಕಟೇಶ್ ವಹಿಸಿದ್ದರು. ಕಾಂ. ಜಿ. ಸಿ.ಬಯ್ಯಾರೆಡ್ಡಿ ಸ್ವಾಗತಿಸಿ ಕಾಂ.ಎಂ.ವಿ. ನಾರಾಯಣಸ್ವಾಮಿ ವಂದಿಸಿದರು. ಈ ಸಮಾವೇಶದಲ್ಲಿ ನೂರಾರು ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.



ಕಾಂ. ಸೀತಾರಾಂ ಯೆಚೂರಿ ಮಾತನಾಡುತ್ತಿದ್ದಾರೆ. ಇತರರು ಎಡದಿಂದ ಬಲಕ್ಕೆ, ವೆಂಕಟಶಿವಾರೆಡ್ಡಿ, ಕೆ.ಎಂ. ವೆಂಕಟೇಶ್, ಜಿ.ವಿ. ಶ್ರೀರಾಮರೆಡ್ಡಿ ಮತ್ತು ಪಿ.ರಾಮಚಂದ್ರರಾವ್

ಬೆಂಗಳೂರಿನಲ್ಲಿ

ಅದೇ ದಿನ ಸಂಜೆ ಬೆಂಗಳೂರಿನ ವಿಶ್ವವಿದ್ಯಾಲಯದ ಸೆನೆಟ್ ಹಾಲ್ ನಲ್ಲಿ ನಡೆದ ಫ್ಯಾಸಿಸಂ ಮೇಲಿನ ಐತಿಹಾಸಿಕ ವಿಜಯದ 50ನೇ ವಾರ್ಷಿಕೋತ್ಸವದಲ್ಲೂ ಸಿಪಿಐ(ಎಂ) ಪೊಲಿಟ್ ಬ್ಯೂರೋ ಸದಸ್ಯರಾದ ಸೀತಾರಾಂ ಯೆಚೂರಿ ಪ್ರಮುಖ ಭಾಷಣ ಮಾಡಿದರು. ಯೆಚೂರಿಯವರಲ್ಲದೆ ಖ್ಯಾತ ವಿಚಾರವಾದಿ ಪ್ರಾಧ್ಯಾಪಕರಾದ ಡಾ. ಜಿ.ರಾಮಕೃಷ್ಣ ಹಾಗೂ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಪಿ. ರಾಮಚಂದ್ರರಾವ್‌ರವರೂ ಮಾತನಾಡಿದರು. ಸಿಪಿಐ(ಎಂ) ಬೆಂಗಳೂರು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ನಡೆದ ಈ ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಕಾರ್ಯದರ್ಶಿ ಆರ್. ಶ್ರೀನಿವಾಸ್ ವಹಿಸಿದ್ದರು.

ಫ್ಯಾಸಿಸಂ ಕೇವಲ ಆಕಸ್ಮಾತ್ತಾಗಿ ಕಾಣಿಸಿಕೊಂಡ ಪ್ರವೃತ್ತಿ ಇದಕ್ಕೆ ಎದುರಾಗಿ ಕೆಲವು ಶಿಂಡ್ಲರ್‌ಗಳು ಇದ್ದರೆ ಸಾಕು ಎಂದು ನಂಬಿಸುವ ಪ್ರಯತ್ನ ನಡೆದಿದೆ ಎಂದ ಸೀತಾರಾಂ ಯೆಚೂರಿ ಯವರು ಫ್ಯಾಸಿಸಂ ಬಂಡವಾಳಶಾಹಿ ಪದ್ಧತಿಯ ಬಿಕ್ಕಟ್ಟು ಸೃಷ್ಟಿಸುವ ಪಿಡುಗು ಎಂದು ಫ್ಯಾಸಿಸ್ಟ್ ಮಾದರಿಯ ಮುಖ್ಯ ಲಕ್ಷಣಗಳನ್ನು ವಿವರಿಸುತ್ತಾ ಭಾರತದಲ್ಲಿ ಸಂಘ ಪರಿವಾರದ ಚಟುವಟಿಕೆಗಳಲ್ಲಿ ಇದು ಹೇಗೆ ವ್ಯಕ್ತವಾಗುತ್ತಿದೆ ಎಂದು ಎಳೆಎಳೆಯಾಗಿ ವಿವರಿಸಿದರು. ಭಾರತವನ್ನು ಅಭಿವೃದ್ಧಿಗೊಳಿಸಬೇಕಾದರೆ ಮೊದಲು ಅದನ್ನು ಉಳಿಸಿಕೊಳ್ಳಬೇಕು, ಅದಕ್ಕಾಗಿ ಎಲ್ಲಾ ದೇಶಪ್ರೇಮಿ ಜಾತ್ಯಾತೀತ ಶಕ್ತಿಗಳು ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟಕ್ಕಿಳಿಯಬೇಕು ಎಂದರು.

ಇದಕ್ಕೆ ಮೊದಲು ಮಾತನಾಡಿದ ಡಾ. ಜಿ ರಾಮಕೃಷ್ಣ ಫ್ಯಾಸಿಸಂನ ಕ್ರೂರ ಮಾನವತಾ-ವಿರೋಧಿ ಸ್ವರೂಪವನ್ನು, ಭಾರತದಲ್ಲಿ ಕೋಮುವಾದಿಗಳಲ್ಲಿ ಅದು ಕಂಡು ಬರುತ್ತಿರುವ ರೀತಿಯನ್ನು ವಿವರಿಸಿದರು. ಇತಿಹಾಸವನ್ನು ತಿಳಿಯುವುದು ಅದರಿಂದ ಪಾಠ ಕಲಿಯಲು ಎಂದು ಪಿ.ರಾಮಚಂದ್ರರಾವ್ ಈಗಿನ ಭಾರತದ ಸನ್ನಿವೇಶದಲ್ಲಿ ನಮ್ಮ ಕರ್ತವ್ಯವನ್ನು ನೆನಪಿಸಿದರು.

ಕೊಜೆಂಟ್ರಿಕ್ಸ್ ಯೋಜನೆ ಕೈಬಿಡಲು ಒತ್ತಾಯಿಸಿ ರಾಜ್ಯವ್ಯಾಪಿ ಪಿ.

ಸಿಪಿಐ(ಎಂ) ರಾಜ್ಯ ಸಮಿತಿ ಕೊಜೆಂಟ್ರಿಕ್ಸ್ ಯೋಜನೆಯ ವಿರುದ್ಧ ಆರಂಭವಾಗಿರುವ ಹೋರಾಟವನ್ನು ತೀವ್ರಗೊಳಿಸಲು ಆಗಸ್ಟ್ 14ರಂದು ರಾಜ್ಯಾದ್ಯಂತ ಜಿಲ್ಲಾ ಕಛೇರಿಗಳು ಹಾಗೂ ತಾಲೂಕು ಕಛೇರಿಗಳ ಪಿಕೆಟಿಂಗ್ ನಡೆಸಲು ಕರೆ ನೀಡಿತ್ತು. ಇದಕ್ಕೆ ಓಗೊಟ್ಟು ರಾಜ್ಯಾದ್ಯಂತ ಈ ಕಾರ್ಯಾಚರಣೆ ನಡೆದ ಬಗ್ಗೆ ವರದಿಗಳು ಬರುತ್ತಿವೆ. ಈ ಸಂಚಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ಬಂದ ಕೆಲವು ವರದಿಗಳು

ಬೆಂಗಳೂರು

ವಿಧಾನಸೌಧ ಮುತ್ತಿಗೆ

ರಾಜ್ಯದಲ್ಲಿ ಅಧಿಕಾರದ ಕೇಂದ್ರ ಸ್ಥಳವಾದ ಬೆಂಗಳೂರಿನಲ್ಲಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಎಸ್. ಸೂರ್ಯನಾರಾಯಣ ರಾವ್ ಹಾಗೂ ಜಿಲ್ಲಾ ಕಾರ್ಯದರ್ಶಿ ಆರ್. ಶ್ರೀನಿವಾಸ್ ರವರ ನೇತೃತ್ವದಲ್ಲಿ ವಿಧಾನಸೌಧ ಮುತ್ತಿಗೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮೈಸೂರು ಬ್ಯಾಂಕ್ ವೃತ್ತದಿಂದ ಆರಂಭವಾದ ಮೆರವಣಿಗೆ ಸಾಮಾನ್ಯವಾಗಿ ಇಂತಹ ಮೆರವಣಿಗೆಗಳನ್ನು ತಡೆಯುತ್ತಿದ್ದ ಕೆ.ಆರ್. ವೃತ್ತವನ್ನು ದಾಟಿ ವಿಧಾನಸೌಧದ ಬಳಿಯಿರುವ ಗೋಪಾಲಗೌಡ ವೃತ್ತದ ಬಳಿ ಬಂದಾಗ ಪೋಲೀಸರು ತಡೆದರು. ಪೋಲೀಸರ ತಡೆಯನ್ನು ಪ್ರತಿರೋಧಿಸಿ ಮೆರವಣಿಗೆಕಾರರು, ಮುಖ್ಯವಾಗಿ ಮಹಿಳೆಯರು ವಿಧಾನಸೌಧ ತಲುಪಿ ಕೊಜೆಂಟ್ರಿಕ್ಸ್ ಯೋಜನೆಯ ಜನ-ವಿರೋಧಿ ಸ್ವರೂಪದತ್ತ ರಾಜ್ಯ ಸರಕಾರದ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದಾಗ ಪೋಲೀಸರು ಮೆರವಣಿಗೆಕಾರರನ್ನು ಬಂಧಿಸಿದರು. ಇದಕ್ಕೆ ಮೊದಲು ಸೂರಿಯವರು ಹಾಗೂ ಆರ್. ಶ್ರೀನಿವಾಸ್‌ರವರು ಮೆರವಣಿಗೆಯನ್ನುದ್ದೇಶಿಸಿ ಈ ಕಾರ್ಯಾಚರಣೆಯ ಬಗ್ಗೆ ಮಾತನಾಡಿದರು.

ಬಳ್ಳಾರಿಯಲ್ಲಿ ಧರಣಿ

ಕೊಜೆಂಟ್ರಿಕ್ಸ್ ಕಂಪನಿ ಜೊತೆ ರಾಜ್ಯ ಸರಕಾರ ಮಾಡಿಕೊಂಡ ಒಪ್ಪಂದದಿಂದಾಗಿ ವಿದ್ಯುತ್ ದರ ಮುಂಬರುವ ದಿನಗಳಲ್ಲಿ ಅಗಾಧವಾಗಿ ಏರುವ ಮೂಲಕ ಜನ ಜೀವನ ಸ್ಥಿತಿ ದುರ್ಭರವಾಗಲಿದೆ. ಈಗಿರುವ ಕೆ.ಇ.ಬಿ. ವಿದ್ಯುತ್ ದರವು ಉದಾ: ಒಂದು ಮನೆಗೆ ತಿಂಗಳೊಂದಕ್ಕೆ 25ರೂ ಬಂದರೆ ಒಪ್ಪಂದ ಜಾರಿಯಾಗುವಾಗ ಅದರ ಬೆಲೆಯು 150 ರೂ. ಆಗಲಿದೆ ಮಾತ್ರವಲ್ಲ, ಎಲ್ಲಾ ದಾಸ್ತಾನಿನ ಬೆಲೆ ಏರಲಿದೆ ಎಂದು ಕಾಂ ಎಸ್. ಪ್ರಸನ್ನ ಕುಮಾರ್, ಸಿಪಿಐ(ಎಂ)ನ ಜಿಲ್ಲಾ ಕಾರ್ಯದರ್ಶಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ವಿವರಿಸಿದರು.

ನೇಕಾರ ಕಾರ್ಮಿಕರು, ಬಿಸಿಲ ಹಳ್ಳಿ ಡಿ.ವೈ.ಎಫ್.ಐ. ಸಂಗಾತಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದ ನೂರಾರು ಜನರ ಮೆರವಣಿಗೆಯಲ್ಲಿ ಮಹಿಳೆಯರದೇ ಸಿಂಹಪಾಲು.

ಮೆರವಣಿಗೆಯ ನೇತೃತ್ವವನ್ನು ಕಾಂ. ಪ್ರಸನ್ನ ಕುಮಾರ್ ಕಾಂ. ಯು.ಬಸವರಾಜ, ಕಾಂ. ಕೆ.ಎಸ್.ರಾಮಾಂಜನೇಯಲು, ಕಾಂ.ರಮೇಶ್, ಕಾಂ.ಬಿ.ಹೆಚ್.ಮಲ್ಲಿಕಾರ್ಜುನ ಹಾಗೂ ಕಾಂ.ಸಿ. ಆಂಜನೇಯಲು ವಹಿಸಿದ್ದರು. ಬಳ್ಳಾರಿ ನಗರದ ಬೀದಿ ಬೀದಿಗಳಲ್ಲಿ ಮೆರವಣಿಗೆಕಾರರು ಕೊಜೆಂಟ್ರಿಕ್ಸ್ ವಿದ್ಯುತ್ ಒಪ್ಪಂದ ರದ್ದಾಗಲಿ ಎಂದು ಘೋಷಣೆ ಕೂಗುತ್ತ ಶಿಸ್ತು ಬದ್ಧವಾಗಿ ಸಾಗಿ ಮುಖ್ಯಮಂತ್ರಿಗಳಿಗೆ ಬರೆದಿದ್ದ ಮನವಿಯನ್ನು ಬಳ್ಳಾರಿ ಜಿಲ್ಲೆಯ ಕೆ.ಇ.ಬಿ. ಅಧಿಕಾರಿಗಳ ಮೂಲಕ ಕಳುಹಿಸಲು ಕೆ.ಇ.ಬಿ. ಕಛೇರಿಗೆ ಬಂದು ಒಂದು ತಾಸು ಧರಣಿ ನಡೆಸಿದರು.

ತುಮಕೂರಿನಲ್ಲಿ

ವಿದ್ಯುತ್ ಉತ್ಪಾದನೆಯನ್ನು ದೇಶೀಯ ಕಂಪನಿಗಳು ಕೊಜೆಂಟ್ರಿಕ್ಸ್ ಕ್ಕಿಂತ ಶೇ. 30 ಕಡಿಮೆ ದರದಲ್ಲಿ ಉತ್ಪಾದಿಸಲು ಸಾಧ್ಯವಿರುವಾಗ ಅದನ್ನು ಕಡೆಗಣಿಸಿ ಬಹುರಾಷ್ಟ್ರೀಯ ಕಂಪನಿಯಾದ ಕೊಜೆಂಟ್ರಿಕ್ಸ್ ಜೊತೆ ರಹಸ್ಯವಾದ ರೀತಿಯಲ್ಲಿ ಆಗಿರುವ ಒಪ್ಪಂದವನ್ನು ಶೀಘ್ರವಾಗಿ ಜಾರಿ ಮಾಡಲು ಹೊರಟಿರುವ ರಾಜ್ಯ ಸರಕಾರದ ಕ್ರಮ ವಿರೋಧಿಸಿ ಭಾರತ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ ಜಿಲ್ಲಾ ಸಮಿತಿಯು ಜಿಲ್ಲಾಧಿಕಾರಿಗಳ ಕಛೇರಿ ಎದುರು ಧರಣಿ ನಡೆಸಿತು.

ಧರಣಿಕಾರರನ್ನು ಉದ್ದೇಶಿಸಿ ರೈತ ಮುಖಂಡರಾದ ಕಾಂ.ಹೆಚ್.ಸಿ.ಚನ್ನಪ್ಪನವರು ಮಾತನಾಡಿ ರೈತರಿಗೆ ಕೊಜೆಂಟ್ರಿಕ್ಸ್‌ನಿಂದ ಆಗುವ ತೊಂದರೆಯನ್ನು ವಿವರಿಸಿದರು. ಕಾರ್ಮಿಕ ಮುಖಂಡ ಕಾಂ.ಮಹಮದ್ ದಸ್ತಗೀರ್ ಮಾತನಾಡಿ, ಈಗಿರುವ ಬೆಲೆ ಯೂನಿಟ್ ಒಂದಕ್ಕೆ 3ರಿಂದ 4 ಪಟ್ಟು ಹೆಚ್ಚಿಸುವ ಕೊಜೆಂಟ್ರಿಕ್ಸ್ ಜನ ವಿರೋಧಿ ಎಂದು ತಿಳಿಸಿದರು.

ಎಸ್.ಎಫ್.ಐ. ರಾಜ್ಯ ಸಮಿತಿ ಸದಸ್ಯ ಸೈಯದ್ ಮುಜೀಬ್, ಜಿಲ್ಲಾ ಅಧ್ಯಕ್ಷ ಕೆ.ಎಸ್. ಉಮೇಶ್, ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಪಿ. ಉಮೇಶ್ ಅವರು ಮಾತನಾಡಿದರು.

ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ನೀಡಿ ಕೊಜೆಂಟ್ರಿಕ್ಸ್ ಒಪ್ಪಂದವನ್ನು ಮರು ಪರಿಶೀಲಿಸಲು, ಜನ ವಿರೋಧಿ ಅಂಶಗಳನ್ನು ಕೈ ಬಿಡಬೇಕೆಂದು ಒತ್ತಾಯಿಸಲಾಯಿತು.

ಗೌರಿಬಿದನೂರು

ತಾಲೂಕು ಕಛೇರಿ ಮುತ್ತಿಗೆ

ಕೊಜೆಂಟ್ರಿಕ್ಸ್ ವಿದ್ಯುತ್ ಒಪ್ಪಂದವನ್ನು ವಿರೋಧಿಸಿ ಸ್ಥಳೀಯ ಸಿಪಿಐ(ಎಂ) ಸಮಿತಿ ವತಿಯಿಂದ ಗೌರಿಬಿದನೂರು ತಾಲೂಕು ಕಛೇರಿಯನ್ನು ಮುತ್ತಿಗೆ ಹಾಕಲಾಯಿತು. ಈ ಕಾರ್ಯಕ್ರಮದಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಮುತ್ತಿಗೆ ಹಾಕಿದ ಕಾರ್ಯಕರ್ತರನ್ನು ಪೋಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.

ಎನ್ರಾನ್ ಒಪ್ಪಂದವನ್ನು ಎಡಪಕ್ಷಗಳ ಹೋರಾಟದ ಒತ್ತಡಕ್ಕೆ ಮಹಾರಾಷ್ಟ್ರ ಸರ್ಕಾರ ರದ್ದುಗೊಳಿಸಿದಾಗ ಸಂಸತ್ತಿನಲ್ಲಿನ ಎಲ್ಲಾ ವಿರೋಧಪಕ್ಷಗಳಾದ ಜನತಾದಳ, ಎಡಪಕ್ಷಗಳು ಸ್ವಾಗತಿಸಿದವು. ಅಲ್ಲಿ ಸ್ವಾಗತಿಸಿದ ಜನತಾದಳ ಕರ್ನಾಟಕದಲ್ಲಿ ಒಪ್ಪಿಗೆ ಮಾಡಿಕೊಳ್ಳುವುದು ಕಳವಳದ ಸಂಗತಿಯಾಗಿದೆ.

ಆದ್ದರಿಂದ ಒಪ್ಪಂದವನ್ನು ಕರ್ನಾಟಕ ಸರ್ಕಾರ ಕೈಬಿಡದಿದ್ದಲ್ಲಿ ಹೋರಾಟ ಮುಂದುವರೆಯುತ್ತದೆ ಮತ್ತು ಉಗ್ರವಾಗಿರುತ್ತದೆ ಎಂದು ಪ್ರತಿಭಟನಾಕಾರರು ಸರ್ಕಾರವನ್ನು ಎಚ್ಚರಿಸಿದ್ದಾರೆ.

ಚಿಂತಾಮಣಿ

ಕೋಲಾರ ಜಿಲ್ಲೆಯ ಚಿಂತಾಮಣಿಯಲ್ಲಿ ಈ ಕಾರ್ಯಾಚರಣೆಗೆ ಉತ್ಸಾಹದ ಪ್ರತಿಕ್ರಿಯೆ ದೊರೆಯಿತು. ಸುಮಾರು 300 ಮಂದಿ ಪಿಕೆಟಿಂಗ್‌ನಲ್ಲಿ ಭಾಗವಹಿಸಿದ್ದಾರೆಂದು ತಿಳಿದು ಬಂದಿದೆ.

ಉಡುಪಿಯಲ್ಲಿ ಪಿಕೆಟಿಂಗ್

ನಂದಿಕೂರು ಗ್ರಾಮದಲ್ಲಿ ಕೊಜೆಂಟ್ರಿಕ್ಸ್ ಎಂಬ ಅಮೇರಿಕನ್ ಕಂಪನಿಯೊಂದಿಗೆ ವಿದ್ಯುತ್ ಉತ್ಪಾದಿಸುವ ಕೈಗಾರಿಕೆಗಾಗಿ ಕರ್ನಾಟಕ ರಾಜ್ಯ ಸರಕಾರವು ಮಾಡಿಕೊಂಡಿರುವ ಒಪ್ಪಂದವನ್ನು ವಿರೋಧಿಸಿ ಉಡುಪಿ ತಾಲೂಕು ಕಛೇರಿಗೆ ಮುತ್ತಿಗೆಯನ್ನು ಹಾಕಲಾಯಿತು. ಸಿಪಿಐ(ಎಂ) ಪಕ್ಷದ 300ಕ್ಕಿಂತಲೂ ಹೆಚ್ಚಿಗೆ ಕಾರ್ಯಕರ್ತರು ಘೋಷಣೆಗಳನ್ನು ಹಾಕುತ್ತಾ ಮೆರವಣಿಗೆಯಲ್ಲಿ ಸಾಗಿ ತಾಲೂಕು ಕಛೇರಿ ಮುಂದೆ ಪಿಕೆಟಿಂಗ್ ನಡೆಸಿದ್ದರು. ಉಡುಪಿ ತಾಲೂಕು ಸಿ.. ಕಾರ್ಯದರ್ಶಿ ಶ್ರೀ ಪಿ. ವಿಶ್ವನಾಥ ಕೊಜೆಂಟ್ರಿಕ್ಸ್ ಸಂಸ್ಥೆಯೊಂದಿಗೆ ಮಾಡಿ.. ರುವ ಒಪ್ಪಂದದಿಂದ ಆಗುವ ತೊಂದರೆಗಳ.. ವಿವರಿಸಿದ ಎಲ್ಲಾ ಕಾರ್ಯಕರ್ತರನ್ನು ರಕ್ಷಣಾಧಿಕಾರಿಗಳು ಬಂಧಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಾರ್ಯಕರ್ತರಿಗೆ ಪಕ್ಷದ ವತಿಯಿಂದ ವಂದನೆಗಳನ್ನು ಸಲ್ಲಿಸಲಾಯಿತು.



ಬಳ್ಳಾರಿಯಲ್ಲಿ

ಹಗರಿ ಬೊಮ್ಮನಹಳ್ಳಿ

ಕೊಜೆಂಟ್ರಿಕ್ಸ್ ಒಪ್ಪಂದ ಹಾಗೂ ವಿದ್ಯುತ್ ನೀತಿಯನ್ನು ವಿರೋಧಿಸಿ ಆಗಸ್ಟ್ 14ರಂದು ಇಲ್ಲಿನ ಸಿಪಿಐ(ಎಂ) ಪಕ್ಷದ ನೂರಾರು ಕಾರ್ಯಕರ್ತರು ಪ್ರತಿಭಟನಾ ಪ್ರದರ್ಶನ ನಡೆಸಿ ಬಂಧನಕ್ಕೆ ಒಳಗಾದರು.

ಪಕ್ಷದ ಕಚೇರಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡು ತಹಸಿಲ್ದಾರರಿಗೆ ಮನವಿ ಸಲ್ಲಿಸಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಕಾಂ. ಪಿ. ಗಣೇಶ್ ಹಾಗೂ ಎಸ್. ಜಗನ್ನಾಥ್ ಮಾತನಾಡಿದರು. ಕಾಂ. ಜಿ. ಶ್ರೀಮತಿ ಮನವಿ ಪತ್ರ ಓದಿದರು.

ಪ್ರದರ್ಶನಕಾರರು ನಂತರ ನಗರದ ಪ್ರಮುಖ ಬೀದಿಯಲ್ಲಿ ಕೊಜೆಂಟ್ರಿಕ್ಸ್ ಪ್ರತಿಕೃತಿ ದಹಿಸಿದರು. ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಕಾಂ. ಜೆ.ಎಂ. ವೀರಸಂಗಯ್ಯ ಮಾತನಾಡಿದರು. ಪಕ್ಷದ 51 ಕಾರ್ಯಕರ್ತರನ್ನು ಪೋಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.

ಸಂಗಾತಿಗಳಾದ ಕೆ. ಚೌಡಪ್ಪ, ಅನ್ವರ್ ಬಾಷಾ, ಗೋಣಿಬಸಮ್ಮ, ಆರ್.ಎಸ್. ಬಸವರಾಜ್, ಅಡಿವೆಪ್ಪ ಎ. ದುರುಗಪ್ಪ, ಎಂ. ಬಸವರಾಜ ಹಾಗೂ ಚಿದಾನಂದ ಮೆರವಣಿಗೆಯ ನೇತೃತ್ವ ವಹಿಸಿದ್ದರು.



ಗೌರಿಬಿದನೂರು ತಾಲೂಕು ಕಛೇರಿ ಮುತ್ತಿಗೆ ಹಾಕಿದ ಕಾರ್ಯಕರ್ತರು ಬಂಧನಕ್ಕೊಳಗಾಗುತ್ತಿದ್ದಾರೆ

ಹಿರೋಶಿಮಾ-ನಾಗಸಾಕಿ ದಿನಾಚರಣೆ

ಹುಬ್ಬಳ್ಳಿ: ಲಾಭಕೋರ ಗುತ್ತೇದಾರಿಗಳ ಹಿಡಿತದಲ್ಲಿರುವ ರಾಷ್ಟ್ರಗಳು ಜಾಗತಿಕ ಮಾರುಕಟ್ಟೆಗಾಗಿ ಪರಸ್ಪರ ಕಚ್ಚಾಡುವಾಗ ಜಾಗತಿಕ ಯುದ್ಧಗಳು ಸಂಭವಿಸುವುದರಿಂದ ಸಾಮ್ರಾಜ್ಯವಾದ ಸಾಯದೇ ಮಾನವ ಕುಲಕ್ಕೆ ಯುದ್ಧದ ಭೀತಿ ತಪ್ಪುವುದಿಲ್ಲ ಎಂದು ಸಿಐಟಿಯು ರಾಜ್ಯ ಅಧ್ಯಕ್ಷರಾದ ಕಾಂ.ಎಸ್.ಸೂರ್ಯನಾರಾಯಣರಾವ್ ಹೇಳಿದು. ಅವರು ಸ್ಥಳೀಯ ಕಾರ್ಮಿಕ ಹಾಗೂ ನೌಕರರ ಸಂಘಟನೆಗಳು ಜಂಟಿಯಾಗಿ ಏರ್ಪಡಿಸಿದ್ದ ಹಿರೋಶಿಮಾ-ನಾಗಸಾಕಿ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.

ಯುದ್ಧದ ಕನಿಷ್ಟ ನಿಯಮಾವಳಿಗಳನ್ನು ಉಲ್ಲಂಘಿಸಿ ಜಪಾನಿನ ಜನನಿಬಿಡ ಹಿರೋಶಿಮಾ ಮತ್ತು ನಾಗಸಾಕಿ ನಗರಗಳ ಮೇಲೆ ಬಾಂಬ್ ಹಾಕಿ 2 ಲಕ್ಷಕ್ಕೂ ಹೆಚ್ಚು ಜನರನ್ನು ಕ್ಷಣಾರ್ಧದಲ್ಲಿ ಕೊಂದು ಹಾಕಿದ ಅಮೇರಿಕಕ್ಕೆ ಇಂದು ಚೀನಾದಲ್ಲಾಗಲೀ, ಕಾಶ್ಮೀರದಲ್ಲಾಗಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಮಾತನಾಡಲು ಯಾವ ನೈತಿಕ ಹಕ್ಕಿದೆ ಎಂದು ಪ್ರಶ್ನಿಸಿದರು.

ವಿಷಯವನ್ನು ಪ್ರಸ್ತಾಪಿಸಿ ಮಾತನಾಡಿ ಡಾ.ಸಂಜೀವ ಕುಲಕರ್ಣಿಯವರು ಜಪಾನಿನ ಮಿಲಿಟರಿ ನೆಲೆಗಳ ಮೇಲೆ ಧಾಳಿ ಮಾಡುವುದನ್ನು ಬಿಟ್ಟು ಅಮಾಯಕ ನಾಗರಿಕರ ಮೇಲೆ ಬಾಂಬ್ ಹಾಕಿದ ಅಮೇರಿಕದ ಘೋರ ಅಪರಾಧ ಎಂದಿಗೂ ಕ್ಷಮಾರ್ಹವಲ್ಲ ಎಂದು ಹೇಳಿದರು. ಒಂದು ಜನಾಂಗವನ್ನು ಅದರ ಭಾಷೆ, ಬಣ್ಣ, ಧರ್ಮ ಅಥವಾ ಸಂಸ್ಕೃತಿಯ ಕಾರಣಕ್ಕಾಗಿ ದ್ವೇಷಿಸುವುದು, ಅಸೂಯೆಪಡುವುದು ಅಸಹನೆ ತೋರುವುದು ಫ್ಯಾಸಿಸಂ ಆಗಿರುತ್ತದೆ ಎಂದು ಹೇಳಿದ ಅವರು ನಮ್ಮ ದೇಶದಲ್ಲಿಯೂ ಧರ್ಮ ಹಾಗೂ ಧಾರ್ಮಿಕ ನಂಬಿಕೆಗಳ .ಹೆಸರಿನಲ್ಲಿ ಪರಸ್ಪರ ದ್ವೇಷವನ್ನು ಪ್ರತಿಪಾದಿಸುವ ಶಕ್ತಿಗಳ ವಿರುದ್ಧ ಪ್ರಬಲವಾದ ಜನಾಭಿಪ್ರಾಯವನ್ನು ರೂಪಿಸಬೇಕಾಗಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಖ್ಯಾತ ನ್ಯಾಯವಾದಿ ಜೆ.ಟಿ.ಪರಕಿಯವರು ವಹಿಸಿದ್ದರು. ಆರಂಭದಲ್ಲಿ ಹಿರೋಶಿಮಾ-ನಾಗಸಾಕಿ ಬಾಂಬ್ ಧಾಳಿಯಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಮುದಾಯ ಸಂಘಟನೆಯ ಬಿ.ಐ. ಈಳಗೇರ ಮತ್ತು ಸಂಗಡಿಗರು ಯುದ್ಧ ವಿರೋಧಿ ಗೀತೆಗಳನ್ನು ಹಾಡಿದರು. ವಿಮಾ ನೌಕರರ ಮುಖಂಡ ಎಂ.ಕೆ. ದೇಶಪಾಂಡೆ ಸ್ವಾಗತಿಸಿದರು. ಕೊನೆಯಲ್ಲಿ ನಿತ್ಯಾನಂದಸ್ವಾಮಿ ವಂದಿಸಿದರು. ಕಾರ್ಮಿಕ ಮುಖಂಡರಾದ ಸಿ.ಆರ್. ಭಟ್, ಎಂ.ಎಚ್.ಮುಲ್ಲಾ, ಎಂ.ಸದಾನಂದ, ವಿ.ಎನ್.ದೇಶಪಾಂಡೆ, ಡಿ.ಜೆ.ಗೊಂದಕರ್, ವಿ.ಪಿ. ಕುಲಕರ್ಣಿ, ಆರ್.ಎಚ್.ಅಬ್ಬಿ, ಕಸ್ತೂರಿಬಾಯಿ ಮೊದಲಾದವರು ಉಪಸ್ಥಿತರಿದ್ದರು.

ಉತ್ತರ ಕನ್ನಡದ ಹಳ್ಳಿಗಳ ಕಣ್ಣೀರ ಕತೆ

-ಎಸ್.ಟಿ.

ಉತ್ತರ ಕನ್ನಡದ ಕಾರವಾರದಿಂದ ಭಟ್ಕಳದವರೆಗೆ ಕರಾವಳಿಗುಂಟ ಕಳೆದೊಂದು ದಶಕದಿಂದ ನಡೆಯುತ್ತಾ ಬಂದ ಕಡಲು ಕೊರೆತ ಇಂದು ಭೀಕರ ರೂಪ ತಾಳಿದೆ. ಸರಿಸುಮಾರು 120 ಕಿ.ಮಿ. ವ್ಯಾಪ್ತಿಯ ಈ ಕಡಲು ದಂಡೆಯಗುಂಟ ಇರುವ ಸುಮಾರು 25 ಹಳ್ಳಿಗಳು ಕಡಲ ಕೊರೆತಕ್ಕೆ ಒಳಗಾಗಿ ನೀರಲ್ಲಿ ಕರಗುತ್ತಿವೆ. ಬಹುತೇಕ ಮೀನುಗಾರ, ಹಾಲಕ್ಕಿ, ನಾಮಧಾರಿ ಮತ್ತಿತರ ಜಾತಿಯವರು ವಾಸವಾಗಿರುವ ಈ ಹಳ್ಳಿಗರು ದಿನದ ಗಂಜಿಗಾಗಿ ಹಗಲಿರುಳು ದುಡಿಯಬೇಕಾದ ಸ್ಥಿತಿಯವರು.

ಕಡಲಕೊರೆತದ ಆರಂಭದ ಹಂತದಿಂದಲೇ ಪಂಚಾಯತಿ, ಎಂ.ಎಲ್.ಎ., ಎಂ.ಪಿ. ಸರಕಾರಕ್ಕೆ ಮನವಿ ಅರ್ಪಿಸಿ ತಡೆಗೋಡೆಗಾಗಿ ವಿಜ್ಞಾಪಿಸುತ್ತಾ ಬಂದರೂ ಇಲ್ಲಿಯ ಜನರಿಗೆ ಇಂದಿನವರೆಗೂ ನ್ಯಾಯ ದೊರೆತಿಲ್ಲ. ಮನವಿಗಳು ಪ್ರತಿಭಟನೆಯ ರೂಪ ತಾಳಿ ಜನ ಸಂಘಟಿತರಾಗುತ್ತಿದ್ದ ಹಾಗೆ, ಸಂಬಂಧಿತ ಅಧಿಕಾರಿಗಳು, ಮಂತ್ರಿ, ಶಾಸಕರು ಕಡಲಕೊರೆತ ತಡೆಗೆ ಗೋಡೆ ನಿರ್ಮಿಸುವ ಆಶ್ವಾಸನೆ ನೀಡಿ, ಮಂಜೂರು ಮಾಡುವ ಹಣದ ಅಂಕಿ ಸಂಖ್ಯೆಗಳನ್ನು ದಸ್ತಕಗಳ ಮೂಲಕ ಜಾಹಿರುಪಡಿಸಿ ತಮ್ಮ ಜವಾಬ್ದಾರಿಯಿಂದ ಪಲಾಯನಗೈಯುತ್ತಾರೆ. ಈ ಯಾವ ಮಂತ್ರಿ, ಎಂಎಲ್ಎ ಇಂದಿನವರೆಗೆ ಕೆಲಸದ ಪ್ರಗತಿಯಾಗಲೀ, ಹಣದ ಸೋರುವಿಕೆಯ ಬಗ್ಗೆಯಾಗಲೀ ಕಿಂಚಿತ್ತೂ ವಿಚಾರಿಸಿದಂತಿಲ್ಲ. ಕಡಲದಂಡೆಯಗುಂಟ ತಡೆಗೋಡೆಗಾಗಿ ಮಂಜೂರಾದ ಹಣದ ದೊಡ್ಡ ಮೊತ್ತ ಅಧಿಕಾರಿ ಮತ್ತು ಕಾಂಟ್ರಾಕ್ಟರುಗಳ ವೈಭವದ ಜೀವನಕ್ಕೆ ಮತ್ತು ಅವರ ಸಂಪತ್ ಅಭಿವೃದ್ಧಿಗೆ ಪೋಲಾಗುತ್ತಿದೆ.

ಈ ವರ್ಷದ ಮಳೆಗಾಲದ ಆರಂಭದಿಂದ ಇಲ್ಲಿಯವರೆಗೆ ಈ ಹಳ್ಳಿಗಳಲ್ಲಿ ಕನಿಷ್ಟ 75 ಲಕ್ಷಕ್ಕೆ ಮೇಲ್ಪಟ್ಟು ಸ್ಥಿರ ಆಸ್ತಿ ಕಡಲಲ್ಲಿ ಕರಗಿದೆ. ನೊಂದ ಜನರಿಗೆ ಪರಿಹಾರ ಕೂಡಾ ಸರಿಯಾಗಿ ದೊರೆತಿಲ್ಲ. ಹಲವು ಕುಟುಂಬಗಳ ಬದುಕಿಗೆ ಆದಾರವಾಗಿದ್ದ ತೆಂಗಿನ ಮರಗಳು ಕಡಲಪಾಲಾಗಿವೆ.

ಮಕ್ಕಳ ಶಿಕ್ಷಣ, ಜನರ ಉದ್ಯೋಗ ಎಲ್ಲಾ ಹಾಳಾಗಿ ಹೋಗುತ್ತಿವೆ. ಬೆಳೆದು ನಿಂತ ಭತ್ತದ ಸಸಿಗಳು ಉಪ್ಪು ನೀರಿನ ಪ್ರವೇಶದಿಂದ ಹಾಳಾಗಿ ಹೋಗಿವೆ. ಜನರಿಗೆ ನೆರವಿನ ಭರವಸೆ ನೀಡುವ ಹಲವು "ಸಂಘ"ಟನೆಗಳು ಹುಟ್ಟಿ ಸಾಯುತ್ತಿವೆ. ಒಟ್ಟಿನಲ್ಲಿ ಕಡಲ ಭೋರ್ಗರೆತದ ನಡುವೆ ಜನರ ನಿಟ್ಟುಸಿರು ಕರಗಿ ಹೋಗಿ ಸರಕಾರದವರೆಗೆ ತಲುಪುತ್ತಿಲ್ಲ. ಇದೇ ಸ್ಥಿತಿ ಮುಂದುವರೆದರೆ ಕಡಲದಂಚಿನ ಈ ಹಳ್ಳಿಗಳೆಲ್ಲ ಕಡಲಲ್ಲಿ ಲೀನವಾಗುವ ದಿನಗಳು ದೂರವಿಲ್ಲ.

ಈ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸರಕಾರ ಇತ್ತ ಗಮನ ಹರಿಸಿ ನೊಂದ ಜೀವಗಳು ಬದುಕಿಗೆ ಬದುಕುವ ಆಶಾಭಾವನೆಯನ್ನು ಮೂಡಿಸಬೇಕಾಗಿದೆ. ಸೂಕ್ತ ಪರಿಹಾರ ಕಾರ್ಯಕ್ರಮಗಳನ್ನು ತೀವ್ರಗತಿಯಲ್ಲಿ ಹಮ್ಮಿಕೊಳ್ಳಬೇಕಾಗಿದೆ. ಪರಿಹಾರಕ್ಕೆ ಬಿಡುಗಡೆಯಾದ ಹಣದ ಅಂಕಿ ಅಂಶವನ್ನು ನೀರು ದುರ್ಬಳಕೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕು.

ವಿದ್ಯಾರ್ಥಿಗಳು ನೀಡಿದ ನಾಯಕತ್ವ

1988ರ ಬೇಸಿಗೆ, ಹೊನ್ನಾವರದ ಕಡಲ ದಂಡೆ ಹಳ್ಳಿಗಳಾದ ಪಾವಿನ ಕುರ್ವಾ, ಕೆಸರಕೋಡಿ, ತಾರಿಬಾಗಿಲಗಳು ದಿನದಿಂದ ದಿನಕ್ಕೆ ಕಡಲಲ್ಲಿ ಕರಗುತ್ತಿದ್ದವು. ಸ್ಥಳೀಯ ಜನರ ಮನವಿಗಳಿಗೆ ಆಳುವವರಿಂದ ಉತ್ತರವೇ ಇಲ್ಲ. ಈ ಹಿಂದೆ ಇಲ್ಲಿಯ ಮಲ್ಲು ಕುರ್ವ ಎಂಬ 300 ಜನ ವಸತಿಯ ಗ್ರಾಮ ಕಡಲಲ್ಲಿ ಲೀನವಾಗಿ ಹೋಗಿತ್ತು. ಇದನ್ನರಿತ ಸ್ಥಳೀಯ ಎಸ್‌ಎಫ್‌ಐ ಘಟಕ ಜನರನ್ನು ಸಂಘಟಿಸಿ ಒಂದು ಪ್ರತಿಭಟನಾ ಮೆರವಣಿಗೆ ನಡೆಸಿತು. ಹಲವು ಪಟ್ಟಭದ್ರ ಹಿತಾಸಕ್ತಿಗಳ ಚಿತಾವಣೆಗೆ ತಲೆಬಾಗದ ವಿದ್ಯಾರ್ಥಿಗಳು ಸಂಘಟಿಸಿದ ಮೆರವಣಿಗೆಗೆ ಸ್ಥಳೀಯರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡರು. 5 ಕಿಮಿವರೆಗೆ ನಡೆದ ಮೆರವಣಿಗೆ ಹೊನ್ನಾವರ ತಹಸಿಲ್ದಾರ ಕಛೇರಿಯ ಆವರಣದೊಳಗೆ ಸಭೆ ನಡೆಸಿತು. ಸಭೆಯಲ್ಲಿ ಎಂ.ಎಸ್. ಧಾರೇಶ್ವರ, ಎಸ್.ವಿ.ಪಿಕಳೆ ವಕೀಲರು ಮಾತನಾಡಿದರು. ಸಂಘಟಕರು ಸರಕಾರಕ್ಕೆ ಎಚ್ಚರಿಕೆಯ ಪತ್ರ ನೀಡಿದರು. ಕೊಂಚ ಎಚ್ಚೆತ್ತಂತೆ ತೋರಿದ ಸರಕಾರ ಕೆಲಸ ಆರಂಭಿಸಿತು. ಮತ್ತೆ ನಿಲ್ಲಿಸಿತು. ಜನರಿಂದ ರಸ್ತೆ ತಡೆ ನಡೆಯಿತು. ಕಳೆದ 8 ವರ್ಷಗಳಿಂದ ಸರಕಾರದ ಕೆಲಸ ನಡೆದೇ ಇದೆ. ದಿನದಿಂದ ದಿನಕ್ಕೆ ಕಡಲು ಊರನ್ನು ನುಂಗುತ್ತಿದೆ.

27/8/1995

ವಿಶೇಷ ಲೇಖನಗಳು

ಕರ್ನಾಟಕದಲ್ಲಿ ನೀರಾವರಿ ಮತ್ತು ಕೃಷ್ಣಾ ಜಲಾನಯನ ಪ್ರದೇಶ

ನೀರಾವರಿ ಸಾಮರ್ಥ್ಯದ ಪೂರ್ಣ ಬಳಕೆ ಒಂದು ರಾಜ್ಯದ ಪ್ರಗತಿಗೆ ದಾರಿ: ಆದರೆ ಕರ್ನಾಟಕದಲ್ಲಿ ನೀರಾವರಿಗೆ ಚಾಲನೆಯಿಲ್ಲದಂತಾಗಿ ಒಂದೆಡೆ ಆಹಾರ ಉತ್ಪಾದನೆಯಲ್ಲಿ ಸ್ಥಗಿತತೆ ಉಂಟಾಗಿದ್ದರೆ ಮತ್ತೊಂದೆಡೆ ಸಂಕುಚಿತ ಭಾವನೆಗಳಿಗೆ ಇಂಬು ದೊರೆತಿದೆ. ಇನ್ನೊಂದೆಡೆ ರೈತ-ಕೃಷಿಕೂಲಿಕಾರರ ಪರಿಸ್ಥಿತಿ ಹದಗೆಡುತ್ತಿದೆ. ಈ ಹಿನ್ನೆಲೆಯಲ್ಲಿ ಈ ಸಮಸ್ಯೆಗಳ ವೈಜ್ಞಾನಿಕ ವಿಶ್ಲೇಷಣೆ ನಡೆಸಿ, ಕ್ರಮಗಳನ್ನು ರೂಪಿಸುವ ಉದ್ದೇಶದಿಂದ ಕರ್ನಾಟಕ ಪ್ರಾಂತ ರೈತ ಸಂಘ, ಕೃಷ್ಣಾ ಕಣಿವೆ ನೀರಾವರಿ ಕುರಿತು ರಾಜ್ಯ ಸಮಾವೇಶಕ್ಕೆ ಸಿದ್ಧತೆ ನಡೆಸುತ್ತಿದೆ. ಈ ಸಂದರ್ಭದಲ್ಲಿ ಎರಡು ವಿಶೇಷ ಲೇಖನಗಳು.

-ಜಿ.ಎಸ್. ಮಣಿ

ಕೃಷಿ ಉತ್ಪಾದನೆ ಹೆಚ್ಚಿಸುವಲ್ಲಿ ನೀರಾವರಿಯ ಪಾತ್ರ ಬಹಳ ಮುಖ್ಯವಾದದ್ದು. ಮಳೆಯ ಮೇಲೆ ಅವಲಂಬಿತವಾದ ಕೃಷಿ ಅನಿಶ್ಚಿತ ಪ್ರತಿಫಲ ನೀಡುತ್ತದೆ. ಕೃಷಿ ಉತ್ಪಾದನೆಯಲ್ಲಿ ನಿಶ್ಚಿತತೆ ತರುವಲ್ಲಿ ನೀರಾವರಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ನಮ್ಮಲ್ಲಿ ಸ್ವಾತಂತ್ರ್ಯಾನಂತರದಲ್ಲಿ ಆದ ಹಸಿರು ಕ್ರಾಂತಿಯ ಹಿಂದೆ ನೀರಾವರಿಯ ದೊಡ್ಡ ಪಾತ್ರವಿತ್ತು. ನೀರಾವರಿ ಇದ್ದರೆ ಮಾತ್ರ ಹಲವು ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಕೃಷಿಯ ಯಶಸ್ಸು ನೀರಾವರಿಯ ಮೇಲೇ ಅವಲಂಬಿಸಿದೆ ಎಂದರೆ ಅದು ಅತಿಶಯೋಕ್ತಿ ಆಗುವುದಿಲ್ಲ.

ನೀರಾವರಿಗೆ ಈ ಕಾರಣದಿಂದಲೇ ಜನಜೀವನದಲ್ಲಿ ಅಷ್ಟೊಂದು ಪ್ರಾಮುಖ್ಯತೆ ಇರುವುದು. ಜನರ ಪ್ರಗತಿಗೆ ನೀರಾವರಿ ಅಷ್ಟು ಮುಖ್ಯ. ಕೃಷಿ ಪ್ರಧಾನ ದೇಶವಾದ ನಮ್ಮ ದೇಶಕ್ಕಂತೂ ನೀರಾವರಿ ಬಹಳಮುಖ್ಯವಾದದ್ದು. ನೀರಾವರಿಯ ಸಾಮರ್ಥ್ಯದ ಪೂರ್ಣ ಬಳಕೆ ಪ್ರಗತಿಗೆ ಹಾದಿ.

ಈ ಎಲ್ಲ ಕಾರಣದಿಂದಾಗಿ ನೀರಾವರಿಗೆ ರಾಜಕೀಯವಾಗಿ ಅಷ್ಟೊಂದು ಪ್ರಾಮುಖ್ಯತೆ ಬಂದಿರುವುದು. ಕಾವೇರಿ ಗಲಭೆ ಹಾಗೇ ರಾಜ್ಯ ರಾಜ್ಯಗಳ ನಡುವೆ ತಿಕ್ಕಾಟ ಇವೆಲ್ಲದಕ್ಕೂ ನೀರಾವರಿ ಕಾರಣವಾಗುತ್ತಿರುವುದು ಬೂರ್ಜ್ವ ಆಳುವ ವರ್ಗದ ಜನವಿರೋಧಿ ನೀತಿಗಳಿಂದಾಗಿ ಮತ್ತು ಜನರಿಗೆ ಅನುಕೂಲಕರವಾಗುವ ರೀತಿಯಲ್ಲಿ ನೀರಾವರಿ ಯೋಜನೆಗಳನ್ನು ಜಾರಿಗೆ ತರುವಲ್ಲಿ ಅವುಗಳ ವಿಫಲತೆಯಿಂದಾಗಿ. ಇದರಿಂದಾಗಿ ರೈತ, ಕೃಷಿಕೂಲಿಕಾರರು ಅಪಾರ ಕಷ್ಟ ಅನುಭವಿಸಬೇಕಾಗುತ್ತದೆ. ಒಟ್ಟಾರೆ ಅದು ದೇಶದ ಪ್ರಗತಿ ಜನತೆಯ ನೆಮ್ಮದಿಯ ಜೀವನಕ್ಕೆ ಮಾರಕವಾದದ್ದು ಈ ನೀತಿ. ಜನರನ್ನು ಜನರ ವಿರುದ್ಧ ಎತ್ತಿಕಟ್ಟಿ ತಮ್ಮ ಬೇಳೆ ಬೆಯಿಸಿಕೊಳ್ಳುವ ಹೀನ ರಾಜಕೀಯಕ್ಕೂ ಈಪಕ್ಷಗಳು ಹೇಸುವುದಿಲ್ಲ.

ಕರ್ನಾಟಕದಲ್ಲೂ ನೀರಾವರಿ ಒಂದು ಬಹುಮುಖ್ಯ ಪ್ರಶ್ನೆಯಾಗಿದೆ- ಅದಕ್ಕೆ ರಾಜಕೀಯ ಆರ್ಥಿಕ ಆಯಾಮಗಳಿವೆ. ಈ ಹಿನ್ನಲೆಯಲ್ಲಿ ಕರ್ನಾಟಕದಲ್ಲಿನ ನೀರಾವರಿಯ ಇಂದಿನ ಸ್ಥಿತಿಗಳನ್ನು ಗಮನಿಸಿದರೆ ಅಲ್ಲಿ ಯೋಜನೆಗಳ ಅನುಷ್ಠಾನದಲ್ಲಿ ಹೆಚ್ಚಿನ ಪ್ರಗತಿ ಆಗದೇ ಇರುವುದೇ ಕಾರಣವಾಗಿ ತೋರುತ್ತದೆ.

ಹಸಿರು ಕ್ರಾಂತಿಯ ಘೋಷಣೆಯಡಿಯಲ್ಲಿ ಕಾವೇರಿ ಹಾಗು ಕೃಷ್ಣ ಕಣಿವೆಯ ಕೆಲವು ಯೋಜನೆಗಳು ಪ್ರೋತ್ಸಾಹ ಪಡೆದು ರಾಜ್ಯದ ಆಹಾರ ಉತ್ಪಾದನೆಯಲ್ಲಿ ಅಲ್ಪ ಪ್ರಗತಿ ಸಾಧಿಸಲಾಯಿತಾದರೂ ನಂತರದ ದಿನಗಳಲ್ಲಿ ರಾಜ್ಯದ ನೀರಾವರಿಗೆ ಚಾಲನೆಯಿಲ್ಲದಂತಾಗಿ ಆಹಾರ ಉತ್ಪಾದನೆಯಲ್ಲಿ ಒಂದೆಡೆ ಸ್ಥಗಿತತೆ ಉಂಟಾಗಿದೆ. ಇನ್ನೊಂದೆಡೆ ಬರಗಾಲದ ಹಿಂದುಳಿದ ಪ್ರದೇಶಗಳೆಂದೇ ಪರಿಗಣಿಸಲಾದ ಗುಲ್ಬರ್ಗಾ, ಬಿಜಾಪುರ, ರಾಯಚೂರ ಪ್ರದೇಶಗಳಲ್ಲಿ ಲಕ್ಷಾಂತರ ಕೃಷಿ ಕೂಲಿಕಾರರು ಪ್ರತಿ ವರ್ಷ ಕೆಲಸ ಅರಸಿ ವಲಸೆ ಹೋಗುವಂತಾಗಿದೆ. ಅನಕ್ಷರಸ್ಥ ನಿರುದ್ಯೋಗಿಗಳ [illegible] ಹೆಚ್ಚುತ್ತಿದೆ.

ಕರ್ನಾಟಕ ರಾಜ್ಯದ ಭೌ[illegible] ಸುಮಾರು 191,773 ಚದ[illegible]ರುಗಳಷ್ಟು. ಇದು ದೇಶದ [illegible] ಪ್ರದೇಶದ ಶೇ 5.85[illegible] ಒಟ್ಟಾರೆ ಪ್ರದೇಶದಲ್ಲಿ ಹರಿವ[illegible]ಯನ ಪ್ರದೇಶಗಳು ಕೆಳಗಿನ[illegible] 1 ನೋಡಿ)

ನದಿ	ಕರ್ನಾಟಕದಲ್ಲಿರುವ[illegible] ಜಲಾನಯನ ಪ್ರ[illegible]
1. ಕೃಷ್ಣ	113010 ಚ, [illegible]
2. ಕಾವೇರಿ	36130 „
3. ಗೋದಾವರಿ	4430 ”
4. ಪಶ್ಚಿಮಕ್ಕೆ ಹರಿಯುವ ನದಿಗಳು	24530 ”
5. ಉತ್ತರ ಪೆನ್ನಾರ್	6940 ”
6. ದ. ಪೆನ್ನಾರ್	3760 ”
7. ಪಾಲಾರ್	2970 ”
ಒಟ್ಟು	191770 ”

ಕರ್ನಾಟಕದಲ್ಲಿ ಹರಿ[illegible] ನದಿಯ ಜಲಾನಯನ [illegible] ದೊಡ್ಡದು ಎಂಬುದು ಇದ[illegible]ತ್ತದೆ. ಆದ್ದರಿಂದಲೇ ಕರ್ನಾ[illegible] ಪ್ರಗತಿಗೆ ಈ ನದಿ ವ್ಯವಸ್ಥೆಯ[illegible] ಪ್ರದೇಶದಲ್ಲಿನ ನೀರಿನ ಬಳಕೆ[illegible]ವಾಗುತ್ತದೆ. ಮಳೆಯನ್ನೇ [illegible] ನಡೆಸಬೇಕಾಗಿರುವ ಅತ್ಯಂತ [illegible]ಗಳಾದ ಉತ್ತರ ಕರ್ನಾಟ[illegible] ಮೂಲಕ ಹರಿಯುವ ಈ [illegible] ಬಳಕೆ ನಮಗೆ ಜೀವ ನಾಡಿಯಾ[illegible]ಗಿದೆ.

ಕೃಷ್ಣಾ ನದಿಯ ಜಲ [illegible] ಮತ್ತು ಆದರ [illegible]

1894-95 ರಿಂದ 19[illegible] 78 ವರ್ಷಗಳಲ್ಲಿ ನೀರಿನ ನ[illegible] ಆಂಧ್ರ ಪ್ರದೇಶದ ವಿಜಯವಾ[illegible] 1009 ಟಿ. ಎಂ.ಸಿ ಯಿಂದ[illegible] ಟಿ.ಎಂ.ಸಿ ಗಳವರಗೆ [illegible] ಗಮನದಲ್ಲಿಟ್ಟುಕೊಂಡು ಕ[illegible]ಕೆಯ ಕ್ರಮದಲ್ಲಿ 25ನೇ [illegible] ಸಾಮರ್ಥ್ಯವನ್ನು ಶೇ 75 ಅ[illegible]ವರಿ ಸಾಮರ್ಥ್ಯವೆಂದು (De[illegible] of yield) ಕರೆಯಲಾಗಿದ್ದು[illegible] ಟಿ.ಎಂ.ಸಿ ಯಾಗಿದೆ. ಕೃಷ್ಣಾ[illegible] ಮಂಡಳಿಯು (ಬಚಾವತ್ [illegible] ಹೆಸರಾಗಿದೆ. ಮೇ 1976 [illegible] ಸ್ಕೀಮ್ 'ಎ' ಅಡಿಯಲ್ಲಿ [illegible] ಕರ್ನಾಟಕ ಮಹಾರಾಷ್ಟ್ರ [illegible] ಪ್ರದೇಶಗಳಿಗೆ ಕೆಳಗಿನಂತೆ ಹ[illegible]

ರಾಜ್ಯ	ನೀರಿನ [illegible]
ಮಹಾರಾಷ್ಟ್ರ	585 ಟಿ.[illegible]
ಕರ್ನಾಟಕ	734 ಟಿ.[illegible]
ಆಂಧ್ರ ಪ್ರದೇಶ	811 ಟಿ.[illegible]

ನ್ಯಾಯ ಮಂಡಳಿಯ [illegible]ಯಲ್ಲಿ ಮೂರು ರಾಜ್ಯಗಳು [illegible] ಒಟ್ಟು ನೀರಿನ ಪ್ರಮಾ[illegible] ಟಿ.ಎಂ.ಸಿಗಿಂತ ಹೆಚ್ಚಾದಲ್ಲಿ [illegible] ಈ ಕೆಳಗಿನಂತೆ ಬಹಸಿಕೊಳ್ಳ[illegible]

1. 2130 ಟಿ.ಎಂ.ಸಿ

ನೆನೆಗುದಿಗೆ ಬಿದ್ದಿರುವ ಈ ಯೋಜನೆ ನನಸಾಗುವುದೆಂದು?

-ಎನ್.ಕೆ. ಉಪಾಧ್ಯಾಯ

ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಬ್ರಿಟಿಷರ ಆಳ್ವಿಕೆಯಲ್ಲಿಯೇ ಅಂದರೆ ಸ್ವಾತಂತ್ರ್ಯ ಪೂರ್ವದಲ್ಲಿಯೇ ರೂಪಿಸಲಾಗಿತ್ತು, ಬಿಜಾಪುರ, ರಾಯಚೂರು, ಗುಲ್ಬರ್ಗಾ ಜಿಲ್ಲೆಗಳ ಲಕ್ಷಾವಧಿ ಎಕ್ರೆ ಭೂಮಿಗೆ ಈ ಯೋಜನೆಯಿಂದ ನೀರು ಲಭಿಸುತ್ತಿತ್ತು, ವಿದ್ಯುತ್ ಉತ್ಪಾದನೆಯಾಗುತ್ತಿತ್ತು.

ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ನಂತರ ಆಂಧ್ರದಲ್ಲಿ ನಾಗಾರ್ಜುನ ಸಾಗರ ನಿರ್ಮಾಣವಾಯಿತು. ಮಹಾರಾಷ್ಟ್ರದಲ್ಲಿ ಕೊಯಿನಾ ಯೋಜನೆ ಪೂರ್ಣಗೊಂಡಿತ್ತು. ಅನಂತರ ಆಂಧ್ರದ ಶ್ರೀ ಶೈಲ ಯೋಜನೆಗಳು ಮುಗಿಸಲಾಯಿತು. ಕೃಷ್ಣಾ ನದಿಗುಂಟ ಈ ಎರಡೂ ರಾಜ್ಯಗಳು ತಂತಮ್ಮ ಯೋಜನೆಗಳನ್ನು ಪೂರ್ತಿ ಗೊಳಿಸಿವೆ. ಆದರೆ ಕರ್ನಾಟಕ ಸರಕಾರ ಮಾತ್ರ ಕೃಷ್ಣಾ ಮೇಲ್ದಂಡೆ ಯೋಜನೆ ಕುರಿತು ಗಮನ ಹರಿಸದೆ ರೈತರಿಗೆ ಅನ್ಯಾಯವೆಸಗಿದೆ.

ಕರ್ನಾಟಕ ಏಕೀಕರಣ ಚಳುವಳಿಯ ನಂತರ 1956 ರಲ್ಲಿ ಅಖಂಡ ಕರ್ನಾಟಕ ನಿರ್ಮಾಣವಾದ ನಂತರ ಕಮ್ಯುನಿಸ್ಟ್ ಪಕ್ಷ ಈ ನೀರಾವರಿ ಯೋಜನೆಗಳತ್ತ ಹೆಚ್ಚು ಗಮನ ಹರಿಸಿತು. ಆದರೆ ಕಾಂಗ್ರೆಸ್ ಸರಕಾರ ಕೃಷ್ಣಾ ಯೋಜನೆಯ ಕುರಿತು ಆಸ್ತೆ ವಹಿಸಲಿಲ್ಲ, ಕರ್ನಾಟಕ ಏಕೀಕರಣಕ್ಕೆ ಹಳೇ ಮೈಸೂರಿನ ಮುಖಂಡರು ವಿರೋಧಿಸುತ್ತ ಬಂದಿದ್ದರು. ಕಾವೇರಿ ಬಿಟ್ಟು ಕೃಷ್ಣಾಯೋಜನೆ ಕುರಿತು ಅವರಿಗೆ ಆಸಕ್ತಿ ಇರಲಿಲ್ಲ, ಕೃಷ್ಣಾ ಯೋಜನೆಯಿಂದ ಬಾಗಲಕೋಟೆ ಮುಳುಗುತ್ತದೆಂಬ ನೆವ ಮುಂದೆ ಮಾಡಿ ಈ ಯೋಜನೆಯ ವಿರುದ್ಧ ರಾಜಕೀಯ ಪ್ರಭಾವ ಬೀರಲಾಗಿ ಹಳೇ ಮೈಸೂರು ಮುಖಂಡರಿಗೆ ಅದು ಅನುಕೂಲವಾಗಿ ಕೃಷ್ಣಾ ಯೋಜನೆ ನೆನೆಗುದಿಗೆ ಬಿತ್ತು.

ಇನ್ನೂ ಕನಸಾಗಿದೆ

ಈ ಸಂದರ್ಭದಲ್ಲಿ ಬಿಜಾಪುರ ಜಿಲ್ಲಾ ಕಮ್ಯುನಿಸ್ಟ್ ಪಾರ್ಟಿ 1994 ರಲ್ಲಿ ಬಿಜಾಪುರ ನಗರ ಸಭೆ ಬೆಂಬಲದಿಂದ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿತು. ರೈತರಿಂದ ವ್ಯಾಪಾರಸ್ಥರಿಂದ ಸಾರ್ವಜನಿಕರಿಂದ ಬೆಂಬಲ ಸಿಕ್ಕಿತು. ಐಕ್ಯ ಹೋರಾಟಕ್ಕೆ ಮುಂದೆ ಕೇಂದ್ರ ಸರಕಾರ ಕೇಂದ್ರ ನೀರಾವರಿ ಮಂತ್ರಿ ಡಾ. ಕೆ.ಎಲ್. ರಾವ್ ಅವರನ್ನು ಕಳುಹಿಸಿ ಸಮೀಕ್ಷೆ ನಡೆಸಿತು. ಅನಂತರ ಇಂದಿರಾಗಾಂಧಿಯವರು ಬಂದು ಅಡಿಗಲ್ಲು ಹಾಕಿದರು. ಆಗ ನಿಜಲಿಂಗಪ್ಪನವರು ಮುಖ್ಯಮಂತ್ರಿಯಾಗಿದ್ದರು. ಆಗ ಈ ಯೋಜನೆಯ ವೆಚ್ಚ ರೂ. 100 ಕೋಟಿ ಮಾತ್ರ. ಈಗ ಅದು 1,000 ಕೋಟಿ ರೂ.ಗೇರಿದೆ. ವೀರೇಂದ್ರ ಪಾಟೀಲರು ಮುಖ್ಯಮಂತ್ರಿಯಾಗಿದ್ದಾಗ ನಾರಾಯಣಪುರ ಡ್ಯಾಮ್ ನಿರ್ಮಾಣವಾಗಿ ಗುಲ್ಬರ್ಗ ರಾಯಚೂರು ಜಿಲ್ಲೆಯ ಕೆಲವು ಪ್ರದೇಶಗಳಿಗೆ ನೀರುಣಿಸುತ್ತಿದೆ. ಆದರೆ ಸಮಗ್ರ ಕೃಷ್ಣಾ ಮೇಲ್ದಂಡೆ ಯೋಜನೆ ಇನ್ನೂ ಕೂಡ ಕೈಗೆಟುಕದ ಕನಸಾಗಿ ಬಿಟ್ಟಿದೆ.

ಬಚಾವತ್ ಕಮೀಶನಿನ ನಿರ್ಣಯದಂತೆ ನಮ್ಮ ಪಾಲಿನ 734 ಟಿ.ಎಂ.ಸಿ. ನೀರನ್ನು 2000 ಇಸವಿಯೊಳಗಾಗಿ ಪಯೋಗಿಸಿಕೊಳ್ಳಬೇಕಾಗಿದೆ. ಹಿಂದಿನ ಕಾಂಗ್ರೆಸ್ ಸರಕಾರ ಹಾಗೆಯೇ ಈಗಿನ ಜನತಾದಳ ಸರಕಾರ ಸಕಾಲದಲ್ಲೇ ಈ ಯೋಜನೆಗೆ ಸಂಪನ್ಮೂಲ ಒದಗಿಸಿ ನಮ್ಮ ಪಾಲಿನ ನೀರು ರೈತರಿಗೆ ಸಿಗುವಂತೆ ಮಾಡುತ್ತೇವೆಂಬ ಆಶ್ವಾಸನೆಗಳನ್ನು ನೀಡುತ್ತಾ ಬಂದಿದ್ದಾರೆ. ಬರುತ್ತಿದ್ದಾರೆ. ಆದರೆ ಆ ಗುರಿ ಮುಟ್ಟುವ ಗತಿಯಲ್ಲಿ ಯೋಜನೆಯ ಕೆಲಸ ಮುಂದುವರಿಯುತ್ತಿಲ್ಲ, ಸರಕಾರದ ಅಲಕ್ಷತನ, ಭ್ರಷ್ಟಾಚಾರ, ಲಂಚಗುಳಿತನಗಳಿಂದ ತುಂಬಿದ ಆಡಳಿತೆಗಳಿಂದಾಗಿ ಹಾಗೆಯೇ ಕೃಷ್ಣಾ ನೀರಾವರಿ ಪ್ರದೇಶದ ಶಾಸಕರ, ಎಂ.ಪಿ.ಗಳ ರಾಜಕೀಯ ಒತ್ತಡದ ಅಭಾವದಿಂದಾಗಿ ಈ ಯೋಜನೆ ಮೂಲೆಗುಂಪಾಗಿ ನೆನೆಗುದಿಗೆ ಬಿದ್ದಿದೆ. ವಿನಾಕಾರಣ ಹಲವಾರು ಕೋಟಿ ರೂಪಾಯಿ ಪಗಾರಕ್ಕೆ ಮತ್ತಿತರ ವ್ಯವಹಾರಕ್ಕೆ ದುರುಪಯೋಗವಾಗುತ್ತಿದೆ.

ದಳ ಸರಕಾರದ ಮೇಲೆ ಒತ್ತಡ ತರಬೇಕಾಗಿದೆ

ಈಗ ರಾಜ್ಯದಲ್ಲಿ ಜನತಾದಳ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಹಣ ಸಂಗ್ರಹಿಸಲು ಜನತಾ ದಳ ಸರ್ಕಾರ ಕೃಷ್ಣಾ ಭಾಗದ ಜಲ ನಿಗಮದ ಹೆಸರಿನಲ್ಲಿ ಬಾಂಡ್ ಮೂಲಕ ಎರಡು ಕಂತುಗಳಲ್ಲಿ 800 ಕೋಟಿ ರೂ. ಸಂಗ್ರಹಿಸಲು ಉದ್ದೇಶಿಸಲಾಗಿದೆ. ಕೃಷ್ಣಾ ಕಣಿವೆಯಡಿ ಬರುವ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಒಟ್ಟು 9290 ಕೋಟಿ ರೂ. ಹಣ ಅಗತ್ಯವಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯೊಂದಕ್ಕೇನೇ ಒಟ್ಟು 6243 ಕೋಟಿ. ರೂ. ಬೇಕಾಗಿದೆ. ಈವರೆಗೆ ಕೃಷ್ಣಾ ಕಣಿವೆಯ ಯೋಜನೆಗೆ, ಕೃಷ್ಣಾ ಮೇಲ್ದಂಡೆ ಯೋಜನೆಯ ವೆಚ್ಚ 1268 ಕೋಟಿ ರೂ. ವೆಚ್ಚ ಮಾಡಲಾಗಿದೆ.

ಇನ್ನೂ 6 ವರ್ಷಗಳಲ್ಲಿ ಕೃಷ್ಣಾ ಕಣಿವೆಯ ಎಲ್ಲಾ ನೀರಾವರಿ ಯೋಜನನೆಗಳನ್ನು ಪೂರ್ಣಗೊಳಿಸಲು ಸರಕಾರ ಪ್ರತಿದಿನ 4.24 ಕೋಟಿ ರೂ. ಖರ್ಚು ಮಾಡಬೇಕಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯೊಂದಕ್ಕೇನೇ ಪ್ರತಿನಿತ್ಯ 2.85 ಕೋಟಿ ರೂ. ವೆಚ್ಚ ಮಾಡಬೇಕಾಗಿದೆ. ಹಾಗಾದರೆ ಮಾತ್ರ ಇನ್ನೂ 6 ವರ್ಷಗಳಲ್ಲಿ ಕೃಷ್ಣಾ ಕಣಿವೆ ಯೋಜನೆಗಳಿಗೆ ಒಟ್ಟು 9290 ಕೋಟಿ ರೂ. ಖರ್ಚು ಮಾಡಲು ಸಾಧ್ಯ.

ಈಗಿನ ಪರಿಸ್ಥಿತಿಯಂತೆ ಕೃಷ್ಣಾ ಮೇಲ್ದಂಡೆ ಯೋಜನೆಯ ಘಟ್ಟ 1ಕ್ಕೆ 119 ಕೋಟಿ ರೂ. ಹಾಗೂ ಹಂತ 2ಕ್ಕೆ ಈಗಾಗಲೇ 510 ಕೋಟಿ ರೂ. ನೆರವು ವಿಶ್ವ ಬ್ಯಾಂಕಿನಿಂದ ನೆರವು ಸಿಕ್ಕಿದೆ. ಇನ್ನೂ 300 ಕೋಟಿ ಸಿಗುವ ಸಾಧ್ಯತೆ ವಿಶ್ವ ಬ್ಯಾಂಕ್ ನೆರವು ಸಿಗುವ ಸಾಧ್ಯತೆಯಿಲ್ಲ, ಹೀಗಾಗಿ ಬಾಂಡ್ ಗಳ ಮೂಲಕ ಎರಡು ಕಂತುಗಳಲ್ಲಿ ರೂ. 800 ಕೋಟಿ ರೂ. ಸಂಗ್ರಹಿಸುವ ಉದ್ದೇಶವನ್ನು ದಳ ಸರಕಾರ ಹೊಂದಿದೆ.

ಉಳಿದ ಹಣವನ್ನು ರಾಜ್ಯ ಸರಕಾರ ಯಾವ ರೀತಿ ಕ್ರೋಢೀಕರಿಸುವುದು, ಪ್ರತಿ ವರ್ಷ ರಾಜ್ಯ ಸರಕಾರ ತನ್ನ ಆಯ-ವ್ಯಯದಲ್ಲಿ ಎಷ್ಟು ಹಣ ನಿಗದಿ ಮಾಡಿ, ಎಷ್ಟು ಹಣ ಸಕಾಲದಲ್ಲಿ ಬಿಡುಗಡೆ ಮಡುವುದು ಎಂಬ ವಿಚಾರಗಳ ಕುರಿತು ಮುಖ್ಯಮಂತ್ರಿ ದೇವೇಗೌಡರಾಗಲೀ, ವಿತ್ತ ಮಂತ್ರಿ ಸಿದ್ದರಾಮಯ್ಯನವರಾಗಲೀ ಬಜೆಟನಲ್ಲಿ ವಿವರಣೆ ನೀಡಿಲ್ಲ, ಇದರ ಕುರಿತು ಸರಕಾರದ ಮೇಲೆ ಒತ್ತಡ ತರಲು ಹೋರಾಟ ಅಗತ್ಯ.

4.70 ಲಕ್ಷ ಹೆಕ್ಟೇರ್ ಭೂಮಿಗೆ ನೀರುಣ್ಣಿಸುವ ನೂರಾರು ಮೆಗವಾಟಿನ ವಿದ್ಯುತ್ ಯೋಜನೆಗಳನ್ನು ಅಳವಡಿಸಿಕೊಂಡಿರುವ ಏಳು ದೊಡ್ಡದಾದ ಯಾತ ನೀರಾವರಿ ಯೋಜನೆಗಳನ್ನು ಹೊಂದಿರುವ ಅದರ ಮೂಲಕವೇ 4.70 ಲಕ್ಷ ಹೆಕ್ಟೇರ್ ಭೂಮಿಯನ್ನು ನೀರಾವರಿ ಗೊಳಿಸುವ ಈ ಬೃಹತ್ ಕೃಷ್ಣಾ ಮೇಲ್ದಂಡೆ ಯೋಜನೆ ಕರ್ನಾಟಕದ ಹೆಮ್ಮೆಯ ಯೋಜನೆಯಾಗಿದೆ. ಮೂರು ಜಿಲ್ಲೆಗಳ ರೈತರ ಜೀವನಾಡಿಯಾಗಿದೆ.

ಆಲಮಟ್ಟಿಯಲ್ಲಿ 268 ಮೆಗಾವಾಟ್ ಭಾ ಯಾಜಲಪಾತವನ್ನುವ ಯೋಗಿಸಿ ನಾರಾಯಣಪುರದಲ್ಲಿ 760 ಮೆಗ ವಾಟ್ ವಿದ್ಯುತ್ ಉತ್ಪಾದಿಸಬಹುದು. ಈ ಭಾಗದ ರೈತರ, ಕೈಗಾರಿಕೆಗಳಿಗೆ ನಿರಾಂತಕವಾಗಿ ವಿದ್ಯುತ್ಒದಗಿಸಬಹುದು.

ಈ ಯೋಜನೆಗಳನ್ನು ಪೂರ್ಣಗೊಳಿಸುವ ಸಲುವಾಗಿ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಾರ್ಟಿ, ಪ್ರಾಂತ ರೈತ ಸಂಘ ಹೋರಾಟಗಳನ್ನು ನಡೆಸುತ್ತಲೇ ಬಂದಿವೆ. ಆ ಕಾರಣದಿಂದಾಗಿ ಈ ಯೋಜನೆಯ ಕೆಲಸಗಳು ಸಂಪೂರ್ಣವಾಗಿ ಮುಚ್ಚಿ ಹೋಗದೆ ಜೀವಂತ ಉಳಿದಿವೆ. ಈಗ ರಾಜ್ಯದಲ್ಲಿ ರಾಜಕೀಯ ಬದಲಾವಣೆಯಾಗಿ, ಜನತಾದಳ ಸರಕಾರ ಅಧಿಕಾರಕ್ಕೆ ಬಂದಿದೆ. ಮುಖ್ಯಮಂತ್ರಿ ದೇವೇಗೌಡರು ಈ ಯೋಜನೆಯತ್ತ ತೀವ್ರ ಗಮನ ಹರಿಸುವ ಆಶ್ವಾಸನೆ ನೀಡಿದ್ದಾರೆ. ಆ ಆಶ್ವಾಸನೆ ಫಲಕಾರಿ ಆಗಬೇಕಾದರೆ ತೀವ್ರ ಒತ್ತಾಯ ಚಳುವಳಿ ಅಗತ್ಯ. ಸಿಪಿಐ(ಎಂ) ರೈತ ಸಂಘಗಳು ತೀವ್ರ ಚಳುವಳಿ ರೂಪಿಸಿ ಸರಕಾರದ ಮೇಲೆ ಒತ್ತಾಯ ತರಬೇಕು.

ಕೊಷ್ಟಕ 3

ನದಿರುವ	ವಾರ್ಷಿಕ ಮುಂದೆ ಅಂದಾಜು	ಚಾಲ್ತಿ ಕೈಗೊಳ್ಳ ಯೋಜನೆಗಳು	ಒಟ್ಟುಉತ್ಪನ್ನ ಯೋಜನೆಗಳು	ಯಲ್ಲಿರುವ ಬೇಕಾದ ಯೋಜನೆಗಳು	ಮುಂದುವರಿದಿ (ಟಿ.ಎಂ.ಸಿ.)
1. ಕೃಷ್ಣಾ	970	398.04	248.54	87.42	734.00
2. ಗೋದಾವರಿ	50	4.60	14.50	2.97	22.37
3. ಕಾವೇರಿ	388	176.90	185.00	44.20.	406.10
4. ಪಶ್ಚಿಮಕ್ಕೆ ಹರಿಯುವ ನದಿಗಳು	2000	12.00	15.40	39.51	16.95
5. ಉತ್ತರ ಪೆನ್ನಾರ ದಕ್ಷಿಣ ಪೆನ್ನಾರ					
ಪಾಲಾರ	32	25.50	1.03	0.77	27.30

ಕೋಷ್ಟಕ: 2 ಜಲಾನಯನ ಪ್ರದೇಶದ ಅಂಕಿ ಅಂಶಗಳು			
ರಾಜ್ಯ	ನದಿ ಹರಿವ ಉದ್ದ (ಕಿ.ಮೀ.ಗಳಲ್ಲಿ)	ಜಲಾನಯನ ಪ್ರದೇಶ (ಚ.ಕಿ.ಮಿ ನಲ್ಲಿ)	ಕೃಷ್ಣಾ ಜಲವಿವಾದ ಮಂಡಳಿಯ ಹಂಚಿಕೆ ಯಂತೆ ಪಾಲು ಟಿ.ಎಂ.ಸಿ.
1. ಮಹಾರಾಷ್ಟ್ರ	304 (21.83 ಶೇ)	68800 (26.77 ಶೇ)	560
2. ಕರ್ನಾಟಕ	480 (34.4 ಶೇ.)	112600 (43.81 ಶೇ)	700
3. ಆಂಧ್ರ ಪ್ರದೇಶ	608 (43.69 ಶೇ.)	75600 (29.42 ಶೇ)	800
ಒಟ್ಟು	1392	257000	2060

ಲಭ್ಯವಿದ್ದರೆ
ಮಹಾರಾಷ್ಟ್ರ 35 ಪ್ರತಿಶತ ಕರ್ನಾಟಕ 50 ಪ್ರತಿಶತ
ಆಂಧ್ರ ಪ್ರದೇಶ 15 ಪ್ರತಿಶತ.

2. 2130 ಟಿ.ಎಂ.ಸಿ ಗಿಂತಲೂ ಹೆಚ್ಚು ನೀರು ಲಭ್ಯವಿದ್ದರೆ
ಮಹಾರಾಷ್ಟ್ರ 25 ಪ್ರತಿಶತ
ಕರ್ನಾಟಕ 50 ಪ್ರತಿಶತ.
ಆಂಧ್ರ ಪ್ರದೇಶ 25 ಪ್ರತಿಶತ.

ನ್ಯಾಯಮಂಡಳಿಯ ಸ್ಕೀಮ್ 'ಬಿ' ಯು ಕ್ರಿ.ಶ. 2000ದ ನಂತರ ಜಾರಿಗೆ ಬರುವುದಾಗಿದ್ದು ಈ ಆದೇಶವು ಒಂದು ನ್ಯಾಯ ಮಂಡಳಿಯ ಅಥವಾ ಪ್ರಾಧಿಕಾರದ ಮರು ಪರಿಶೀಲನೆಗೆ ಅಥವಾ ಪರಿಷ್ಕರಣೆಗೆ ಒಳಪಡಬಹುದಾಗಿದ್ದು ಸಾಧ್ಯವಾದಷ್ಟು ಮಟ್ಟಿಗೆ ಈ ಮರು ಪರಿಶೀಲನೆಯಲ್ಲಿ ಆಯಾ ರಾಜ್ಯಗಳು ಈಗಾಗಲೇ ಹಂಚಿದ ನೀರಿನಲ್ಲಿ ಕೈ ಗೊಳ್ಳಲಾದ ನೀರಾವರಿ ಬಳಕೆಯನ್ನು ಕದಡದಂತಿರಬೇಕು.

(ಕೋಷ್ಟಕ 2 ನೋಡಿ)

ಮದ್ರಾಸಿಗೆ ತೆಲಗು ಗಂಗಾ ಯೋಜನೆಯಿಂದ ಕುಡಿಯುವ ನೀರು

1978ನೇ ಇಸವಿಯಲ್ಲಿ ಆದ ಒಪ್ಪಂದದಂತೆ, ಮದ್ರಾಸ್ ನಗರಕ್ಕೆ ಕುಡಿಯವ ನೀರು ಒದಗಿಸಲು ಕರ್ನಾಟಕ, ಆಂಧ್ರ ಪ್ರದೇಶ, ಮಹಾರಾಷ್ಟ್ರಗಳು ತಮ್ಮ ಪಾಲಿನ ನೀರಿನಲ್ಲಿ ಒಟ್ಟು 23 ಟಿ.ಎಂ.ಸಿ ಯಷ್ಟು ನೀರನ್ನು ಕೊಡಲು ಒಪ್ಪಿದ್ದವು. ಆಂಧ್ರ ಪ್ರದೇಶದ ಶ್ರೀಶೈಲಮ್ ಜಲಾಶಯದಿಂದ ಹೊರ ಕಾಲುವೆ ಮುಖಾಂತರ ಈ ನೀರನ್ನು 1500 ಕ್ಯುಸೆಕ್ಸ್‌ನಂತೆ ಹರಿ ಬಿಡಬೇಕೆಂದು ತೀರ್ಮಾನಿಸಲಾಗಿತ್ತು. ಈ ಕಾಲುವೆಯಿಂದ ನೀರನ್ನು ಇತರ ಯಾವುದೇ ಉದ್ದೇಶಕ್ಕೆ ಬಳಸಬಾರದೆಂದು ಷರತ್ತು ಹಾಕಲಾಗಿತ್ತು.

ಆದರೆ ಈಗ ಆಂಧ್ರ ಪ್ರದೇಶದ ಸರ್ಕಾರ ಮದ್ರಾಸಿಗೆ ಕುಡಿವ ನೀರು ಒದಗಿಸುವ ಯೋಜನೆಗೆ ತೆಲಗು ಗಂಗಾ ಯೋಜನೆ ಎಂದು ಹೆಸರಿಸಿದ್ದು ಶ್ರೀ ಶೈಲಮ್ ಜಲಾಶಯದಿಂದ 23 ಟಿ.ಎಂ.ಸಿ ಗೆ ಬದಲು 300 ಟಿ.ಎಂ.ಸಿ ನೀರನ್ನು ಬಳಸುವ ಕಾಲುವೆ ನಿರ್ಮಿಸಲಾಗುತ್ತಿದೆ. ಇದಲ್ಲದೆ ಈ ಕಾಲುವೆಯ ಮೂಲಕವೇ 57800 ಎಕರೆಗೆ ನೀರುಣಿಸುವ ಯೋಜನೆ ಮಾಡಲಾಗಿದೆ.

ಜುಲೈ 1 ರಿಂದ ಅಕ್ಟೋಬರ್ 31 ರವರಗೆ ನಾಲ್ಕು ತಿಂಗಳು ಮಾತ್ರ ನೀರು ನೀಡುವ ತೀರ್ಮಾನವಿದ್ದಾಗಲೂ ವರ್ಷದ ಎಂಟು ತಿಂಗಳು ನೀರು ಹರಿಬಿಡಲಾಗುತ್ತಿದೆ. ಬಚಾವತ್ ನ್ಯಾಯ ಮಂಡಳಿಯ ತೀರ್ಮಾನವನ್ನು ಹೀಗೆ ಮುರಿಯುತ್ತಿರುವಾಗ ಕೇಂದ್ರದ ಕಾಂಗ್ರೆಸ್ ಸರ್ಕಾರ ಆಂಧ್ರದ ಮತ್ತು ಮದ್ರಾಸಿನ ಹಿತಾಸಕ್ತಿ ಬೆಂಬಲಿಸಿ ಮೂಕ ನಿಲುಮೆ ತಾಳಿದೆ. ಇದು ಕರ್ನಾಟಕದ ರೈತರ ಹಿತಾಸಕ್ತಿಗೆ ವಿರುದ್ಧವಾದದ್ದು.

ಬಚಾವತ್ ತೀರ್ಪಿನ ಪ್ರಕಾರ 2000ದ ಇಸವಿಯ ನಂತರ ಹೆಚ್ಚುವರಿ ನೀರನ್ನು ಬಿ ಸ್ಕೀಮಿನಂತೆ ಬಳಸಿಕೊಳ್ಳಬೇಕಾಗಿದೆ. ಆದರೆ ಆಂಧ್ರ ಪ್ರದೇಶ ಈಗಾಗಲೇ 300 ಟಿ.ಎಂ.ಸಿ ಗಿಂತ ಹೆಚ್ಚಿನ ನೀರನ್ನು ಬಳಸಿಕೊಂಡಿದೆ. ಅಲ್ಲಿಯ ರೈತರು ಭೂಮಿಯನ್ನು ಅಭಿವೃದ್ಧಿ ಪಡಿಸಿಕೊಂಡಿರುತ್ತಾರೆ. ಇದೇ 300 ಟಿ.ಎಂ.ಸಿ ನೀರನ್ನು ಹಂಚಿಕೊಳ್ಳಬೇಕಾಗಿ ಬಂದರೆ ಆಂಧ್ರದ ಪಾಲಿಗೆ ಕಡಿಮೆ ನೀರು ಬರುವುದರಿಂದ ಈ ರೈತರು ಬೀದಿಗಿಳಿಯುತ್ತಾರೆ. ಇದು ಹೆಚ್ಚಿನ ಸಮಸ್ಯೆಯನ್ನು ಉಂಟು ಮಾಡುತ್ತದೆ. ಕಾವೇರಿ ನೀರಿಗಾಗಿ ವಿವಾದ ಉಂಟಾಗಿರುವಂತೆ ವಿವಾದ ಉಂಟಾದರೆ ಮತ್ತೆ ರಾಜ್ಯಗಳ ಜನರ ನಡುವೆ ಘರ್ಷಣೆ ಉಂಟಾಗುತ್ತದೆ.

ಕೃಷ್ಣಾ ಕಣಿವೆಯ ಯೋಜನೆಗಳು

ಕರ್ನಾಟಕ ರಾಜ್ಯದ ಒಟ್ಟು ಪ್ರದೇಶದ ಶೇ 60 ರಷ್ಟು ಪ್ರದೇಶ ಕೃಷ್ಣಾ ಕಣಿವೆಯಲ್ಲಿ ಬರುತ್ತದೆ. ಕರ್ನಾಟಕದ ಉತ್ತರ ಭಾಗದಲ್ಲಿ ಹರಿಯುವ ಭೀಮಾ ಮತ್ತು ದಕ್ಷಿಣ ಭಾಗದಲ್ಲಿ ಹರಿಯುವ ಘಟಪ್ರಭಾ, ಮಲಪ್ರಭಾ, ತುಂಗಭದ್ರಾ ಮತ್ತು ಹೇಮಾವತಿ ನದಿಗಳು (ಕೃಷ್ಣಾ ನದಿಯು ಸೇರಿ) ಕೃಷ್ಣಾಕಣಿವೆಯ ನದಿಗಳು.

ಕೃಷ್ಣಾ ಕಣಿವೆ ರಾಜ್ಯದ ಹನ್ನೊಂದು ಜಿಲ್ಲೆಗಳನ್ನು ಅಂದರೆ ಬೀದರ್, ಗುಲ್ಬರ್ಗಾ, ಬಿಜಾಪುರ, ಬೆಳಗಾವಿ, ರಾಯಚೂರು,ಚಿತ್ರದುರ್ಗ, ಧಾರವಾಡ, ಹಾಸನ, ಮತ್ತು ಶಿವಮೊಗ್ಗ ಚಿಕ್ಕಮಗಳೂರು ಜಿಲ್ಲೆಗಳನ್ನು ವ್ಯಾಪಿಸಿದೆ.

ಕೃಷ್ಣಾ ಜಲಾನಯನ ಪ್ರದೇಶದಲ್ಲಿ 29 ಯೋಜನೆಗಳು ಪೂರ್ಣಗೊಂಡಿವೆ. ಈ ಎಲ್ಲ ಯೋಜನೆಗಳಿಗೆ 708.97 ಕೋಟಿ ರೂಪಾಯಿಗಳು ವೆಚ್ಚವಾಗಿವೆ. ಈ ಎಲ್ಲ ಯೋಜನೆಗಳಿಂದ ಒಟ್ಟಾರೆ 382.34 ಟಿ.ಎಂ.ಸಿ ಗಳಷ್ಟು ನೀರು ಬಳಕೆಯಾಗುವಂತಾಗಿದೆ. ಈ ನೀರನ್ನು ಒಟ್ಟು 28,85,665 ಎಕರೆ ಭೂಮಿಗೆ ನೀರುಣಿಸಲು ಬಳಸಲಾಗುತ್ತಿದೆ.

ಈ ಪ್ರದೇಶದಲ್ಲಿ ಒಟ್ಟು 11 ಯೋಜನೆಗಳು ಅನುಷ್ಠಾನದ ವಿವಿಧ ಹಂತಗಳಲ್ಲಿವೆ.

ಈ ಯೋಜನೆಗಳತ್ತ ನೋಡಿದರೆ ನಮಗೆ ಕೆಲವು ವಿಷಯಗಳು ಸ್ಪಷ್ಟವಾಗುತ್ತವೆ. ಲಭ್ಯವಿರುವ ನೀರನ್ನು ಪೂರ್ಣ ಬಳಸಿಕೊಳ್ಳಲು ಎಲ್ಲ ಯೋಜನೆಗಳನ್ನು ನಾವು ಪೂರ್ಣ ಗೊಳಿಸಬೇಕು. ಈ ಮೂಲಕ ನಮ್ಮ ಕೃಷಿ ಉತ್ಪಾದನೆ ಮತ್ತು ಆ ಮೂಲಕ ಆರ್ಥಿಕ ಪ್ರಗತಿ ಹೆಚ್ಚುತ್ತದೆ. ಆದರೆ ನಮ್ಮ ಸರ್ಕಾರಗಳು ಈ ಯೋಜನೆಗಳನ್ನು ಆಮೆಯಂತೆ ನಿಧಾನಗತಿಯಲ್ಲಿ ಅನುಷ್ಠಾನಗೊಳಿಸುತ್ತಿರುವುದರಿಂದ ಹಲವು ತೊಡಕು/ಹಾನಿಗಳು ಉಂಟಾಗುತ್ತಿವೆ. ಅವುಗಳಲ್ಲಿ ಕೆಲವನ್ನು ಹೆಸರಿಸುವುದಾದರೆ

ಅ) ಲಭ್ಯವಿರುವ ನೀರಿನ ಬಳಕೆ ಸಾಧ್ಯವಾಗುವುದಿಲ್ಲ

ಬ) ಯೋಜನಾ ವೆಚ್ಚ ವಿಳಂಬವಾದಂತೆಲ್ಲ ಹೆಚ್ಚುತ್ತಲೇ ಹೋಗುತ್ತದೆ. ಹೀಗೆ ವೆಚ್ಚ ಹೆಚ್ಚುವುದರಿಂದ ಯೋಜನೆಯಿಂದ ಆದಯವಿಲ್ಲದೇ ಹೋದಾಗಲೂ ಖರ್ಚು ಮಾಡಬೇಕಾಗುತ್ತದೆ.

ಕ) ಬೇರೆ ರಾಜ್ಯಗಳು ನಾವು ಹಿಂದೆ ಬಿದ್ದಿರುವುದರ ದುರುಪಯೋಗ ಮಾಡಿಕೊಂಡು ತಾವು ಹೆಚ್ಚಿನ ಬಳಕೆ ಮಾಡಬಹುದು. ಆಗ ಇದು ಬಹಳ ಕ್ಲಿಷ್ಟ ಸಮಸ್ಯೆಯಾಗಿ ಬಿಡುತ್ತದೆ.

ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂಬುವುದನ್ನು ನಮ್ಮ ಈಗಿನ ಮುಖ್ಯಮಂತ್ರಿ ದೇವೇಗೌಡರೇ ಬಾಯಿಬಿಟ್ಟು ಹೇಳಿದ್ದಾರೆ. ಈ ಭಯಂಕರ ಭ್ರಷ್ಟಾಚಾರದ ಭೂತ ಯೋಜನೆಗಳಿಂದ ಸಂತ್ರಸ್ತರಾದವರು ಮತ್ತು ಯೋಜನೆಯ ಫಲಾನುಭವಿಗಳನ್ನು ತೀವ್ರವಾಗಿ ಕಾಡುತ್ತದೆ. ಒಂದೇಮಾತಿನಲ್ಲಿ ಹೇಳುವುದಾದರೆ ಈ ಜನರ ಕನಸುಗಳೆಲ್ಲ ಕಮರಿ ಹೋಗುತ್ತವೆ.

••

ಎನ್ರಾನ್: ಮುಕ್ತಾಯವೊ, ಪ್ರಾರಂಭವೋ?

ಮಹಾರಾಷ್ಟ್ರದ ಬಿಜೆಪಿ ಶಿವಸೇನೆ ಸರ್ಕಾರ ಕೊನೆಗೂ ಎನ್ರಾನ್ ಜೊತೆಗಿನ ಒಪ್ಪಂದವನ್ನು ರದ್ದುಗೊಳಿಸಿದೆ. ಎನ್ರಾನ್ ನಮ್ಮ ದೇಶದ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ. ಅದರೊಂದಿಗಿನ ಒಪ್ಪಂದ ಅದಕ್ಕೆ ಅಪಾರ ಲಾಭ ನೀಡುತ್ತದೆ. ಆದರೆ ಅದರ ಬೆಲೆಯನ್ನು ನಾವು ತೆರಬೇಕಾಗುತ್ತದೆ. ಆದ್ದರಿಂದಲೇ ಇಂತಹ ನಿರ್ಧಾರ ಕೈಗೊಂಡಿದ್ದೇವೆ ಎಂದು ಮಹಾರಾಷ್ಟ್ರದ ಸರ್ಕಾರ ಹೇಳಿದೆ.

ಈ ರದ್ದತಿ ನಿರ್ಧಾರ ಹೊರ ಬರುತ್ತಿದ್ದಂತೆ ನಮ್ಮ ಉದಾರೀಕರಣ ವಾದಿಗಳ ಒಂದು ಬಣ (ಯಾಕೆಂದರೆ ಮಹಾರಾಷ್ಟ್ರ ಸರ್ಕಾರದ ಹಿಂದಿರುವ ಎರಡು ಪಕ್ಷಗಳೂ ಉದಾರೀಕರಣದ ಪರವೇ) ಅನಾಹುತವಾಯಿತೆಂಬಂತೆ ಬೊಬ್ಬೆಯಿಡುತ್ತಿದ್ದಾರೆ. ಮಲೇಷಿಯಾ ಪ್ರವಾಸದಲ್ಲಿದ್ದ ಪ್ರಧಾನ ಮಂತ್ರಿಗಳೂ ಇಂತಹ ನಿರ್ಧಾರ ಸರಿಯಾದದ್ದಲ್ಲ, ವಿಶ್ವದ ವ್ಯಾಪಾರ ಸಮುದಾಯಕ್ಕೆ ಇದರಿಂದ ಭಾರತದ ಬಗ್ಗೆ ಕೆಟ್ಟ ಅಭಿಪ್ರಾಯ ಬರುತ್ತದೆ. ಅದರಿಂದ ದೇಶಕ್ಕೆ ಹಾನಿ. ಈ ನಿರ್ಧಾರ ಬದಲಾಗುತ್ತದೆ ಎಂಬ ಆಶಯವನ್ನೂ ಅವರು ವ್ಯಕ್ತಪಡಿಸಿದರು. ಕಾಂಗ್ರೆಸ್‌ನ ಶರದ್ ಪವಾರ್ ಎನ್.ಕೆ.ಪಿ. ಸಾಳ್ವೆಗಳೆಲ್ಲ ಒಂದೇ ರಾಗ ಹಾಡಿದ್ದಾರೆ. 'ಜಗತ್ತಿನಲ್ಲೇ ಭಾರತದ ಬಗ್ಗೆ ಕೆಟ್ಟ ಅಭಿಪ್ರಾಯ ಬರುತ್ತದೆ. ಆದ್ದರಿಂದ ಮುಂದೆ ಯಾರೂ ವಿದೇಶೀಯರು ಭಾರತದಲ್ಲಿ ಹಣ ಹೂಡಲು ಮುಂದೆ ಬರುವುದಿಲ್ಲ ಎಂದು. ಇವರ ಮಾತುಗಳೆಲ್ಲ್ಲ ಅವರು ವೈಯಕ್ತಿಕವಾಗಿ ಏನೊ ಕಳೆದು ಕೊಂಡಿರುವ ಲಕ್ಷಣಗಳು ಕಾಣುತ್ತಿವೆ.

ಎನ್ರಾನ್ ಸುಮ್ಮನೆ ಕುಳಿತಿಲ್ಲ, ಎಲ್ಲೆಲ್ಲಿ ಒತ್ತಡ ಹೇರಲು ಸಾಧ್ಯವೊ ಅಲ್ಲೆಲ್ಲ ಅದು ಒತ್ತಡ ಹೇರುತ್ತಲೇ ಇದೆ. ಅಮೇರಿಕದ ಸರ್ಕಾರವೂ ಇಂತಹ ರದ್ದತಿ ಸಿಂಧುವಲ್ಲ ಎಂದಿದೆ. ನಮ್ಮ ಅರ್ಥ ಮಂತ್ರಿಗಳು ಇದರಿಂದಾಗುವ ದುಷ್ಪರಿಣಾಮಗಳು ಬಹಳ ಎಂದಿದ್ದಾರೆ. ಹೆಚ್ಚೇಕೆ ನಮ್ಮ ಕರ್ನಾಟಕದ ಮುಖ್ಯಮಂತ್ರಿಗಳಾದ ಹೆಚ್.ಡಿ. ದೇವೇಗೌಡರು ಬಿಜೆಪಿ-ಶಿವಸೇನೆ ಸರ್ಕಾರದ್ದು ಬ್ಲಾಕ್ ಮೇಲ್ ವ್ಯವಹಾರ ಎಂದೂ ಹೇಳಿಬಿಟ್ಟಿದ್ದಾರೆ.

ದೇಶದ ಅಪಾರ ಸಂಪತ್ತನ್ನು ಸುಲಭದಲ್ಲಿ ಕೊಳ್ಳೆ ಹೊಡೆಯುವ ಹುನ್ನಾರ ಹೂಡಿದ್ದ ಎನ್ರಾನ್‌ಗೆ ಈ ದಾಬೋಲ್ ಯೋಜನೆ ದಕ್ಕದಿರುವುದು ದೇಶದ ಹಿತಾಸಕ್ತರಲ್ಲಿ ನೆಮ್ಮದಿ ಮೂಡಿಸಿದೆ. ಆದರೆ ಈ ನೆಮ್ಮದಿ ಶಾಶ್ವತವಾದದ್ದೇ?

ಆಗಲೇ ಎನ್ರಾನ್ ಈ ರದ್ದತಿಯ ಬಗ್ಗೆ ಲಂಡನ್ನಿನಲ್ಲಿ ನ್ಯಾಯ ಪಂಚಾಯಿತಿ (ಆರ್ಬಿಟ್ರೇಶನ್) ಮೊಕದ್ದಮೆ ಹೂಡಿದೆ. ಅಲ್ಲದೆ ಮಹಾರಾಷ್ಟ್ರ ಸರ್ಕಾರ ಈ ಒಪ್ಪಂದ ರದ್ದು ಮಾಡಿರುವುದರಿಂದ ಒಂದು ಸಾವಿರ ಕೋಟಿಗೂ ಹೆಚ್ಚು ರೂಪಾಯಿಗಳ ಹಾನಿ ಬರಿಸಬೇಕಾಗುತ್ತದೆ ಎಂದು ಬೆದರಿಕೆ ಯನ್ನು ಹಾಕಿದೆ.

ಇವೆಲ್ಲಕ್ಕೂ ಮಿಗಿಲಾಗಿ ಮಹಾರಾಷ್ಟ್ರದ ಮುಖ್ಯ ಮಂತ್ರಿಗಳು ಧಾಬೋಲ್ ಯೋಜನೆಯ ಬಗ್ಗೆ ಎನ್ರಾನ್ ಪುನಃ ಮಾತುಕತೆ ನಡೆಸಬಹುದು. ಈ ವಿಷಯದಲ್ಲಿ ಎನ್ರಾನೇ ಮೊದಲ ಪ್ರಯತ್ನ ಮಾಡಬೇಕಾಗುತ್ತದೆ. ಮಹಾರಾಷ್ಟ್ರ ಸರ್ಕಾರ ಮೊದಲ ಹೆಜ್ಜೆ ಇಡುವುದಿಲ್ಲ ಎಂದಿದ್ದಾರೆ. ಯಾವ ಬಹುರಾಷ್ಟ್ರೀಯ ಕಂಪೆನಿಯೊಂದಿಗಿನ ಒಪ್ಪಂದವನ್ನು ರದ್ದು ಮಾಡಲಾಗಿದೆಯೋ ಅದೇ ಕಂಪನಿಯೊಡನೆ ಮರು ಹೊಂದಾಣಿಕೆಗೆ ಸಿದ್ಧ ಎಂಬುದು ಅವರ ಇಂಗಿತ.

• ಇಲ್ಲಿ ಬಿಜೆಪಿ ಜನತೆಯ ಒತ್ತಡಕ್ಕೆ ಮಣಿದು ಒಪ್ಪಂದ ರದ್ದು ಮಾಡಿರುವುದು ಮತ್ತು ಒಳಗಿಂದೊಳಗೆ ಅದು ಎನ್ರಾನ್ ಪರವಾಗಿಯೂ ಇರುವುದು ಸ್ಪಷ್ಟ. ರಾಜಕೀಯ ಅವಕಾಶವಾದವನ್ನು ಮೆರೆಯುತ್ತಿರುವ ಬಿಜೆಪಿ ಮುಂದೊಂದು ದಿನ ಇದೇ ದಾಬೋಲ್ ಯೋಜನೆಯನ್ನು ಅದೇ ಎನ್ರಾನ್‌ಗೆ ನೀಡಿದರೆ ಆಶ್ಚರ್ಯವೇನಿಲ್ಲ, ಇದು ಎನ್ರಾನ್ ಪ್ರಾರಂಭವೋ ಮುಕ್ತಾಯವೋ ಎಂಬ ಪ್ರಶ್ನೆ ನಮಗೆದುರಾಗಿರುವುದು ಇದಕ್ಕೇ.

ಕೊಜೆಂಟ್ರಿಕ್ಸ್‌ಗೆ ಜೋತು ಬಿದ್ದ ದೇವೇಗೌಡರು

ಎನ್ರಾನ್ ಕಂಪನಿಯ ಮೋಸದಾಯಕ ಒಪ್ಪಂದ ರದ್ದತಿಯ ಹಿನ್ನೆಲೆಯಲ್ಲೇ ಕೊಜೆಂಟ್ರಿಕ್ಸ್ ಕಂಪನಿಯ ಮಂಗಳೂರಿನ ವಿದ್ಯುತ್ ಉತ್ಪಾದನಾ ಯೋಜನೆಯ ಬಗ್ಗೆಯೂ ವಿಶ್ಲೇಷಣೆಗಳು ಬಂದಿವೆ. ಎನ್ರಾನ್‌ನಂತೆಯೇ ಈ ಕಂಪನಿಯೂ ಮೋಸದ ವಿಧಾನಗಳನ್ನು ಅನುಸರಿಸುತ್ತಿದೆ. ದೇಶದ ಒಳಿತಿಗೆ ವಿರುದ್ಧವಾಗಿರುವ ಈ ಯೋಜನೆ ವಿದ್ಯುತ್ತನ್ನು ನಮ್ಮ ವಿದ್ಯುತ್ ಮಂಡಳಿಗೆ ಅತ್ಯಂತ ದುಬಾರಿ ಬೆಲೆಗೆ ಮಾರುವ ವಿಚಾರವುಳ್ಳದ್ದು. ಹೀಗಿರುವಾಗ ಈ ಯೋಜನೆಯ ವಿರುದ್ಧ ಧ್ವನಿಗಳು ಏಳಬೇಕಾದದ್ದು ಸಹಜವೇ. ಆದರೆ ಕರ್ನಾಟಕದ ಮುಖ್ಯಮಂತ್ರಿ ಶ್ರೀ ಹೆಚ್.ಡಿ. ದೇವೇಗೌಡರು ನರಸಿಂಹ ರಾವ್ ಮತ್ತು ಮನಮೋಹನ್ ಸಿಂಗರ ಶಿಷ್ಯನೆಂಬಂತೆ ಉದಾರೀಕರಣದ ಕ್ರಮಗಳನ್ನು ಸಮರ್ಥಿಸುತ್ತ ಕೊಜೆಂಟ್ರಿಕ್ಸ್‌ನ ಮಂಗಳೂರು ಯೋಜನೆ ಕಾರ್ಯರೂಪಕ್ಕೆ ಬಂದೇ ಬರುತ್ತದೆ ಎನ್ನುತ್ತಿದ್ದಾರೆ. ಉದಾರೀಕರಣದ ಸಂದರ್ಭದಲ್ಲಿ ರಾಜ್ಯ ಸರಕಾರಗಳಿಗೆ ವಿದೇಶೀ ಬಂಡವಾಳವನ್ನು ಆಹ್ವಾನಿಸದೇ ಬೇರೇ ಗತಿಯಿಲ್ಲ ಯಾಕೆಂದರೆ ರಾಜ್ಯಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹಣ ನೀಡುವುದಿಲ್ಲ, ರಾಜ್ಯ ಸರ್ಕಾರದ ಆದಾಯ ಮೂಲಗಳನ್ನು ಕೇಂದ್ರ ಸರ್ಕಾರ ಬತ್ತಿಸತೊಡಗಿದೆ. ಹೀಗಿರುವಾಗ ವಿದೇಶೀ ಬಂಡವಾಳದ ಮೇಲೆ ಅವಲಂಬಿಸಬೇಕಾದ ಅನಿವಾರ್ಯತೆ ಇದೆ. ಆದರೆ ಹೀಗೆ ವಿದೇಶೀ ಬಂಡವಾಳವನ್ನು ಆಹ್ವಾನಿಸುವಾಗ ಪರಸ್ಪರರ ಲಾಭ/ಹಿತಗಳನ್ನು ಗಮನದಲ್ಲಿಟ್ಟುಕೊಂಡು ಇದನ್ನು ಮಾಡಬೇಕೇ ಹೊರತು ನಮ್ಮ ದೇಶಕ್ಕೆ ಹಾನಿ ಮಾಡಿಕೊಂಡು ನಮ್ಮ ಜನಗಳ ಹಿತವನ್ನು ಕಡೆಗಣಿಸಿ ವಿದೇಶೀ ಬಂಡವಾಳಿಗರಿಗೆ ಲಾಭ ಮಾಡಿಕೊಡುವುದಲ್ಲ, ಈ ಸರಳ ತತ್ವ ಯಾರಿಗಾದರೂ ಅರ್ಥವಾಗುವುದಿಲ್ಲವೆ?



ಕೆಂಟುಕಿ ಕೋಳಿ ಸುಟ್ಟನಾತ

ಕೆಂಟುಕಿ ಫ್ರೈಡ್ ಚಿಕನ್ (ಕೆ.ಎಫ್.ಸಿ.) ಬೆಂಗಳೂರಿಗೆ ಬಂದಿದೆ. ಇದೇನು ಎಂದು ಕೇಳಿದಿರೆ? ಕೆಂಟುಕಿ ಫ್ರೈಡ್ ಚಿಕನ್ ಅಥವಾ ಕೆಎಫ್‌ಸಿ ಎಂಬುದು ಒಂದು ಬಹುರಾಷ್ಟ್ರೀಯ ಕಂಪನಿ. ಈ ಕಂಪನಿ ಬೆಂಗಳೂರಿನ ಬ್ರಿಗೇಡ್ ರೋಡಿನಲ್ಲಿ ತನ್ನ ಅಂಗಡಿಯೊಂದನ್ನು ಸ್ಥಾಪಿಸಿದೆ. ಈ ಅಂಗಡಿಯಲ್ಲಿ ಮಾರುವುದೇನು ಗೊತ್ತೆ? ಹುರಿದ ಕೋಳಿ ಮಾಂಸ. ಇದರಲ್ಲೇನು ಎಂದು ಕೇಳಬಹುದು ಇದರಲ್ಲಿರುವುದು ಇಷ್ಟೇ.

ಉದಾರೀಕರಣದ ಎಂದರೆ ಹೊಸ ಹೊಸ ತಂತ್ರಜ್ಞಾನವನ್ನು ವಿದೇಶಿಯರಿಂದ ಪಡೆಯುವುದು ಎಂದೆಲ್ಲ ಉದಾರೀಕರಣವಾದಿಗಳು ಹೇಳಿಕೊಳ್ಳುತ್ತಿರುತ್ತಾರೆ. ಆದರೆ ನಿಜವಾಗಿಯೂ ಕೋಳಿ ಮಾಂಸ ಹುರಿಯುವ ತಂತ್ರಜ್ಞಾನ ನಮ್ಮಲ್ಲಿ ಇಲ್ಲವೇ ಇದಕ್ಕೆ ಅಮೇರಿಕದ ಬಹುರಾಷ್ಟ್ರೀಯ ಕಂಪೆನಿಯ ತಂತ್ರಜ್ಞಾನವೇ ಬೇಕೆ? ಇದು ಪ್ರಶ್ನೆ.

ಈ ಕಂಪನಿ ನಮ್ಮ ದೇಶದಿಂದ ಅಪಾರ ಲಾಭವನ್ನು ಕೊಳ್ಳೆ ಹೊಡೆಯುತ್ತದೆ. ಇದೇ ಅದರ ಉದ್ದೇಶ. ಈಗಂತೂ ನಂಜುಂಡಸ್ವಾಮಿಯವರ ರೈತ ಸಂಘದ ಬೆದರಿಕೆಯಿಂದ ಸದಾ ಪೋಲಿಸರ ರಕ್ಷಣೆಯಲ್ಲೇ ಈ ಅಂಗಡಿ ನಡೆಯುತ್ತಿದೆ. ಇದನ್ನು ಪೋಲೀಸರ ರಕ್ಷಣೆಯಲ್ಲೇ ದರೋಡೆ ಎನ್ನೋಣವೆ?

ಆರ್ಥಿಕ ಕುಂಠಿತವಾಗುವ ಭಯ

ಇದು ಅಂತಿಂತವರ ಭಯವಲ್ಲ, ನಮ್ಮ ದೇಶದ ಬಂಡವಾಳಿಗರ ವಾಣಿಜ್ಯೋದ್ಯಮಿಗಳ ಭಯ ಇದು. ಪ್ರಸ್ತುತ ವರ್ಷದಲ್ಲಿ ಆರ್ಥಿಕ ಬೆಳವಣಿಗೆ ಕುಂಠಿತವಾಗಬಹುದು ಎಂಬುದೇ ಅವರ ಭಯ. ಖ್ಯಾತ ಉದ್ಯಮಪತಿ ಎಸ್.ಕೆ. ಬಿರ್ಲಾರವರ ಪ್ರಕಾರ 1995ರಲ್ಲಿ ಆರ್ಥಿಕ ಬೆಳವಣಿಗೆ ಕುಂಠಿತವಾಗುವುದಲ್ಲದೆ ಈ ಪ್ರಕ್ರಿಯೆ ಮುಂದಿನ ವರ್ಷಗಳಲ್ಲೂ ಮುಂದುವರಿಯಬಹುದು.

ಇದಕ್ಕೆ ಅವರು ನೀಡುವ ಕಾರಣಗಳು ಬೇರೆ ಬೇರೆಯವಿರಬಹುದು. ಆದರೆ ಉದಾರೀಕರಣದಿಂದ ದೇಶದ ಆರ್ಥಿಕ ಪ್ರಗತಿ ತೀವ್ರವಾಗಿ ಆಗುತ್ತದೆ ಎನ್ನುವವರ ಮಾತಿಗಂತೂ ಇದು ವಿರುದ್ಧವಾದದ್ದು. ಹೆಚ್ಚು ಬೆಳವಣಿಗೆ ಬೇಕಾಗಿದ್ದರೆ ಇನ್ನೂ ಹೆಚ್ಚಿನ ಉದಾರೀಕರಣ ಮಾಡಿ ಎಂಬ ಘೋಷಣೆಯನ್ನು ಉದಾರೀಕರಣವಾದಿಗಳು ಮುಂದಿಡಬಹುದು ಅಲ್ಲವೇ?

ದೇಶದೊಳಗೆ



ವಿಶ್ವ

ಪಂಜಾಬ್ ವಿದ್ಯುತ್ ನೌಕರರ ಹೋರಾಟ

ಆಗಸ್ಟ್ ತಿಂಗಳು ಹೋರಾಟದ ತಿಂಗಳು ಆಗಿರುವಂತೆ ಕಾಣುತ್ತದೆ. ದೇಶದ ಹಲವು ಭಾಗಗಳಿಂದ ಬಂದಿರುವ ವರದಿಗಳನ್ನು ಗಮನಿಸಿದರೆ ಹೀಗನಿಸುವುದು ಸಹಜ.

ಪಂಜಾಬ್ ರಾಜ್ಯ ವಿದ್ಯುತ್ ಮಂಡಳಿಯ (ಪಿ.ಎಸ್.ಇ.ಬಿ.) ಒಂದು ಲಕ್ಷಕ್ಕೂ ಹೆಚ್ಚು ನೌಕರರು ಆಗಸ್ಟ್ ಎರಡು ಮತ್ತು ಮೂರರಂದು ಮುಷ್ಕರ ಹೂಡಿದರು. ಪಿ.ಎಸ್.ಇ.ಬಿ. ನೌಕರರ ಹೋರಾಟ ಸಮಿತಿ ಈ ಸಂಘರ್ಷಕ್ಕೆ ಕರೆ ಕೊಟ್ಟಿತು.

ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಿ ವೇತನವನ್ನು ಪರಿಷ್ಕರಿಸುವುದು, ಸಂಸ್ಥೆಯಲ್ಲಿ ಹುದ್ದೆಗಳನ್ನು ಸೃಷ್ಟಿಸುವುದು, ವೇತನಗಳಲ್ಲಿನ ಅಸಮಾನತೆಯನ್ನು ತೊಡೆದು ಹಾಕುವುದು, ಹಂಗಾಮಿ ನೌಕರರನ್ನು ಕಾಯಂ ಮಾಡುವುದು ಮೊದಲಾದವು ಮುಷ್ಕರ ನಿರತರ ಪ್ರಮುಖ ಬೇಡಿಕೆಗಳಾಗಿದ್ದವು. ಸರಕಾರಿ ರಂಗದ ಪಿ.ಎಸ್.ಇ.ಬಿ.ಯನ್ನು ಖಾಸಗೀಕರಿಸಬಾರದು ಎಂಬುದು ಕೂಡಾ ಹೋರಾಟ ಸಮಿತಿಯ ಬೇಡಿಕೆಯಾಗಿತ್ತು.

ನ್ಯಾಯಸಮ್ಮತವಾದ ಬೇಡಿಕೆಗಳನ್ನು ಈಡೇರಿಸಲು ಸರಕಾರ ಮುಂದಾಗದಿದ್ದರೆ ಇನ್ನಷ್ಟು ತೀಕ್ಷ್ಣ ಹೋರಾಟ ನಡೆಸಬೇಕಾದಿತೆಂದು ಸಮಿತಿ ಪಿ.ಎಸ್.ಇ.ಬಿ. ಮತ್ತು ಪಂಜಾಬ್ ಸರಕಾರಕ್ಕೆ ಎಚ್ಚರಿಕೆ ನೀಡಿದೆ.

ಎರಡೂ ದಿನಗಳ ಮುಷ್ಕರ ಶಾಂತಿಯುತವಾಗಿತ್ತು. ರಾಜ್ಯದ ಯಾವುದೇ ಭಾಗದಿಂದ ಅಹಿತಕರ ಪ್ರಕರಣ ವರದಿಯಾಗಿಲ್ಲ ಎಂದು ಸಮಿತಿ ತಿಳಿಸಿದೆ. ◆

ಡೇರಿ ಖಾಸಗೀಕರಣ ಪ್ರಯತ್ನಕ್ಕೆ ವಿರೋಧ

ಹೈನುಗಾರಿಕೆ ಉದ್ಯಮ (ಡೇರಿ)ವನ್ನು ಖಾಸಗೀಕರಿಸುವ ಆಂಧ್ರಪ್ರದೇಶ ಸರಕಾರದ ಉದ್ದೇಶವನ್ನು ಆಂಧ್ರಪ್ರದೇಶ ಮಹಿಳಾ ಸಂಘಂ (ಎ.ಐ.ಡಿ.ಡಬ್ಲ್ಯು.ಎ) ಕಟುವಾಗಿ ವಿರೋಧಿಸಿದೆ. (ಆಗಸ್ಟ್ ಎರಡರಂದು ವಿಜಯವಾಡದಲ್ಲಿ ನಡೆದ 'ಡೇರಿ ಖಾಸಗೀಕರಣ ವಿರೋಧಿ ಸಮಾವೇಶ' ಈ ಸಂಬಂಧ ಒಂದು ಗೊತ್ತುವಳಿಯನ್ನು ಅಂಗೀಕರಿಸಿದೆ.

ಡೇರಿಗಳ ಖಾಸಗೀಕರಣದಿಂದ ಗ್ರಾಮೀಣ ಪ್ರದೇಶಗಳ ಸಾವಿರಾರು ಮಹಿಳೆಯರು ಜೀವನೋಪಾಯವನ್ನು ಕಳೆದುಕೊಳ್ಳುತ್ತಾರೆ ಎಂದು ಸಮಾವೇಶದಲ್ಲಿ ಮಾತನಾಡಿದ ಸಂಘಂ ನ ಕಾರ್ಯದರ್ಶಿ ಎಸ್. ಪುಣ್ಯವತಿ ಕಳವಳ ವ್ಯಕ್ತಪಡಿಸಿದರು.

13.5 ಲಕ್ಷ ಹಾಲು ಉತ್ಪಾದಕರಿದ್ದಾರೆ. ಸುಮಾರು 10,000 ನೌಕರರಿದ್ದಾರೆ. ಹೈನುಗಾರಿಕೆಯನ್ನು ಖಾಸಗೀಕರಿಸಿದರೆ ಸಾವಿರಾರು ಜನರು ಕೆಲಸಕಳೆದುಕೊಳ್ಳಲಿದ್ದಾರೆ ಎಂಧು ಪುಣ್ಯವತಿ ಹೇಳಿದ್ದರು.

ಆಂಧ್ರಪ್ರದೇಶ ರೈತಸಂಘದ ಜಂಟಿ ಕಾರ್ಯದರ್ಶಿ ಕೇಶವರಾವ್, ಸಿಐಟಿಯು ನಾಯಕರಾದ ಹೇಮಲತಾ ಮೊದಲಾದವರು ಮಾತನಾಡಿದರು.

ಯುವ ನಾಯಕನ ಕೊಲೆ; ಪ್ರತಿಭಟನೆಯ ಅಲೆ

ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿ ಆಗಸ್ಟ್ ಮೊದಲವಾರ ನಡೆದ ಒಂದು ಕೊಲೆ ಇಡೀ ರಾಜ್ಯದಲ್ಲಿ ಪ್ರತಿಭಟನೆಯ ಅಲೆಯನ್ನು ಎಬ್ಬಿಸಿದೆ. ಆಳುವ ಎಐಎಡಿಎಂಕೆ ಹಾಗೂ ಭೂಮಾಲಿಕರ ಗೂಂಡಾಗಳಿಗೆ ಬಲಿಯಾದವರು ಡಿವೈಎಫ್ಐ ಕಾರ್ಯಕರ್ತ ಕುಮಾರ್. ಅವರು ಮಾಡಿದ 'ಅಪರಾಧ' ಕಾಲೇಜು ಚುನಾವಣೆಯಲ್ಲಿ ಎಸ್.ಎಫ್.ಐ. ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ್ದು.

ಎಲ್ಲಾ ಕಾಲೇಜುಗಳ ವಿದ್ಯಾರ್ಥಿ ಸಂಘಗಳಿಗೆ ಚುನಾವಣೆ ನಡೆಸಬೇಕೆಂದು ಎಸ್‌ಎಫ್‌ಐ ರಾಜ್ಯಾದ್ಯಂತ ನಡೆಸಿದ ಚಳುವಳಿಗೆ ಜಯಲಲಿತಾ ಸರಕಾರ ಮಣಿದಿತ್ತು. ಈ ಚಳುವಳಿಯ ಹಿನ್ನೆಲೆಯಲ್ಲಿ ಕುಮಾರರ ಕೊಲೆ ನಡೆದಿದೆ.

ವಿದ್ಯಾರ್ಥಿ ಸಂಘಗಳಿಗೆ ಚುನಾವಣೆ ನಡೆಸಬೇಕೆಂದು ಬೇಡಿಕೆಯನ್ನು ಮುಂದಿಟ್ಟು ಎಸ್‌ಎಫ್‌ಐ ನಡೆಸಿದ ಹೋರಾಟದಲ್ಲಿ ತಿರುನಲ್ವೇಲಿ ಜಿಲ್ಲೆಯ ಪಭನಸಂನಲ್ಲಿರುವ ತಿರುವಲ್ಲುವರ್ ಕಾಲೇಜಿನ ವಿದ್ಯಾರ್ಥಿಗಳೂ ಉತ್ಸಾಹದಿಂದ ಪಾಲ್ಗೊಂಡಿದ್ದರು. ಕಾಲೇಜು ಸಂಘಕ್ಕೆ ಚುನಾವಣೆ ಘೋಷಿತವಾದಾಗ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಸ್ಥಾನಕ್ಕೆ ಎಸ್‌ಎಫ್‌ಐ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿತು.

ಎಡಿಎಂಕೆಯ ಮಾಜಿ ಶಾಸಕರೊಬ್ಬರ ಮಗ ಅನ್ಬಳಗನ್ ಎಂಬಾತ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಎಸ್‌ಎಫ್‌ಐ ಅಭ್ಯರ್ಥಿ ವಿರುದ್ಧ ಕಣಕ್ಕಿಳಿದಿದ್ದ. ಗೂಂಡಾಗಳ ನೆರವು ಪಡೆದು ಅನ್ಬಳಗನ್ ಪಕ್ಷೇತರ ಅಭ್ಯರ್ಥಿಗಳು ಚುನಾವಣೆ ಕಣದಿಂದ ಹಿಂದೆ ಸರಿಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದ.

ಆದರೆ ಎಸ್‌ಎಫ್‌ಐ ಅಭ್ಯರ್ಥಿಗಳು ಈತನ ತಂತ್ರಕ್ಕೆ ತಲೆಬಾಗಿರಲಿಲ್ಲ, ಇದರಿಂದ ಹತಾಶನಾದ ಅನ್ಬಳಗನ್ ಸ್ಥಳೀಯ ಭೂಮಾಲಿಕರು ಹಾಗೂ ಅವರ ಗೂಂಡಾಗಳ ನೆರವನ್ನು ಪಡೆದ. ಭೂಮಾಲಿಕ ಕುಮಾರಪಾಂಡ್ಯನ್ ಮತ್ತು ಗೂಂಡಾಗಳು ಹಿಂದೆ ಎಸ್‌ಎಫ್‌ಐ ಕಾರ್ಯಕರ್ತ ಕೂಡಾ ಆಗಿದ್ದ ಕುಮಾರ್‌ರನ್ನು ಅಪಹರಿಸಿಕೊಂಡು ಹೋದರು.

ಈ ಸುದ್ದಿ ಹರಡುತ್ತಿದ್ದಂತೆಯೇ ಜಿಲ್ಲೆಯಾದ್ಯಂತ ವಿದ್ಯಾರ್ಥಿಗಳು ಬೀದಿಗಿಳಿದು ದುಷ್ಕರ್ಮಿಗಳಿಂದ ಕುಮಾರರನ್ನು ಬಿಡುಗಡೆ ಮಾಡಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಪೋಲೀಸರನ್ನು ಆಗ್ರಹಪಡಿಸಿದರು. ಆದರೆ, ಆಳುವ ಪಕ್ಷದ ಶಾಸಕ ಮತ್ತು ಸಂಸತ್ ಸದಸ್ಯರು ಅಪರಾಧಿಗಳಿಗೆ ಬೆಂಬಲ ಕೊಟ್ಟಿದ್ದರಿಂದ ಪೋಲೀಸರು ಕೈಕಟ್ಟಿಕೊಂಡು ಕುಳಿತರು.

ಮೂರು ದಿನಗಳ ನಂತರ, ಅಂದರೆ ಆಗಸ್ಟ್ ನಾಲ್ಕರಂದು ಕುಮಾರರ ಸುಟ್ಟು ಹೋದ ಶವ ಸಿಕ್ಕಿತು. ಭೂಮಾಲಕನ ತೋಟದಲ್ಲಿ ಅದು ಪತ್ತೆಯಾಯಿತು. ತಮ್ಮ ನಾಯಕನ ಘೋರ ಕೊಲೆಯಾದ ದುಃಖದ ವಿಷಯ ತಿಳಿದಾಕ್ಷಣ ವಿದ್ಯಾರ್ಥಿಗಳು ನೂರಾರು ಸಂಖ್ಯೆಯಲ್ಲಿ ಸೇರಿ ಪ್ರತಿಭಟಿಸಿದರು. ಆಗಸ್ಟ್ 7ರಂದು ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿದರು. 9ರಂದು ರಾಜ್ಯವ್ಯಾಪಿ ಮುಷ್ಕರ ನಡೆಸಲು ಎಸ್‌ಎಫ್‌ಐ ಕರೆ ಕೊಟ್ಟಿತು. ಬರ್ಬರ ಕೊಲೆಯನ್ನು ಪ್ರತಿಭಟಿಸಿ ಸಿಪಿಐ(ಎಂ), ಡಿವೈಎಫ್‌ಐ ಮತ್ತು ಎಐಡಿಡಬ್ಲ್ಯುಎ ಸಂಘಟನೆಗಳ ಕಾರ್ಯಕರ್ತರು ರಾಜ್ಯಾದ್ಯಂತ ಮತ ಪ್ರದರ್ಶನಗಳನ್ನು ನಡೆಸಿದರು.

(ಐ.ಎನ್.ಎಸ್.)

ದೂರಸಂಪರ್ಕ ನೌಕರರ ಧರಣಿ

ಸರಕಾರದ ದೂರಸಂಪರ್ಕ ನೀತಿಯನ್ನು ದೃಢವಾಗಿ ವಿರೋಧಿಸುತ್ತಿರುವ ದೂರಸಂಪರ್ಕ ಇಲಾಖೆ ನೌಕರರಿಗೆ 'ಶಿಕ್ಷೆ' ಏನು ಗೊತ್ತಾ? ವರ್ಗಾವಣೆ. ಅದೂ ಸಾಮಾನ್ಯ ನೌಕರರಿಗಲ್ಲ, ನೌಕರರ ಸಂಘಟನೆಯ ನಾಯಕರೇ ಈ ಶಿಕ್ಷೆಗೆ ಒಳಗಾಗಿದ್ದಾರೆ.

ದೆಹಲಿಯ ಮಹಾನಗರ ಟೆಲಿಫೋನ್ ನಿಗಮ ಲಿಮಿಟೆಡ್‌ನ(ಎಂಟಿಎಸ್‌ಎಲ್) ನೌಕರರಾಗಿರುವ ದೂರಸಂಪರ್ಕ ಸಮಿತಿಯ ಮುಖಂಡರಾದ ಎ.ಕೆ. ಕೌಶಿಕ್ ಮತ್ತು ಜಿ.ಎಲ್. ಜೊಗ್ಗಿ ಅವರನ್ನು ಮಧ್ಯಪ್ರದೇಶ ಹಾಗೂ ಪಂಜಾಬ್‌ಗೆ ವರ್ಗಾಯಿಸಲಾಗಿದೆ.

ಇವರಿಬ್ಬರ ವರ್ಗವನ್ನು ಪ್ರತಿಭಟಿಸಿ ದೂರಸಂಪರ್ಕ ಇಲಾಖೆಯ ಒಂದು ಸಾವಿರಕ್ಕೂ ಹೆಚ್ಚು ಎಂಜಿನಿಯರ್ ಮತ್ತು ನೌಕರರು ಆಗಸ್ಟ್ ಎರಡರಂದು ಧರಣೆ ಸತ್ಯಾಗ್ರಹವನ್ನು ನಡೆಸಿದರು. ನವದೆಹಲಿಯ ಖುರ್ಷಿದ್ ಲಾಲ್ ಭವನದ ಎದುರು ನಡೆದ ಧರಣೆಯಲ್ಲಿ ಪಾಲ್ಗೊಂಡವರನ್ನುದ್ದೇಶಿಸಿ ಸಂಸತ್ ಸದಸ್ಯ ನೀಲೋತ್ಪಲ್ ಬಸು ಹಾಗೂ ಅನೇಕ ಸಂಘಟನೆಗಳ ಮುಖಂಡರು ಮಾತಾಡಿ ಸೌಹಾರ್ದತೆಯನ್ನು ಸೂಚಿಸಿದರು.

ಮುಯ್ಯಿ ತೀರಿಸಿಕೊಳ್ಳುವ ಈ ವರ್ಗಾವಣೆಗಳನ್ನು ರದ್ದು ಮಾಡದಿದ್ದರೆ ಚಳುವಳಿಯನ್ನು ತೀವ್ರಗೊಳಿಸುವುದಾಗಿ ಭಾಷಣಕಾರರು ಎಚ್ಚರಿಕೆ ನೀಡಿದರು.

ಎ.ಕೆ. ಕೌಶಿಕ್ ದೂರಸಂಪರ್ಕ ಸಂಘರ್ಷ ಸಮಿತಿಯ ಸಂಚಾಲಕರು. ಜಿ.ಎಲ್.ಜೊಗ್ಗಿ ಸಮಿತಿಯ ಮುಖ್ಯ ನಾಯಕರಲ್ಲಿ ಒಬ್ಬರು.

ವರ್ಗ ಆದೇಶವನ್ನು ರದ್ದುಪಡಿಸುವಂತೆ ಒತ್ತಾಯಿಸುವ ಟೆಲಿಗ್ರಾಂಗಳನ್ನು ದೂರಸಂಪರ್ಕ ಸಚಿವರಿಗೆ ಕಳಿಸುವಂತೆ ದೂರಸಂಪರ್ಕ ಸಮಿತಿ ದೇಶಾದ್ಯಂತ ತನ್ನ ಕೆಳ ಸಮಿತಿಗೆ ಕರೆ ನೀಡಿದೆ. ◆

ಓದುವ ಆಟ: ವಿಚಾರ ಸಂಕಿರಣ

ಭಟ್ಕಳ: ಎಸ್‌ಎಫ್‌ಐ ಭಟ್ಕಳ ತಾಲೂಕು ಘಟಕದ ಆಶ್ರಯದಲ್ಲಿ ಶಿರಾಲಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಡಾ|| ಶಿವರಾಮ ಕಾರಂತರ "ಓದುವ ಆಟ" ಪುಸ್ತಕದ ಕುರಿತು ವಿಚಾರ ಸಂಕಿರಣ ಯಶಸ್ವಿಯಾಗಿ ನಡೆಯಿತು.

ವಿಷಯ ಮಂಡನೆಯನ್ನು ಉಡುಪಿಯ ಖ್ಯಾತ ಶಿಕ್ಷಣ ತಜ್ಞ ಪ್ರೊ. ಮಹಾಬಲೇಶ್ವರರಾವ್ ಮಾಡಿದರು. ಉಪನ್ಯಾಸಕರಾಗಿ ಹೊನ್ನಾವರದ ಡಾ|| ಆರ್.ವಿ. ಭಂಡಾರಿ ಮಾತನಾಡಿದರು. ಅಧ್ಯಕ್ಷತೆಯನ್ನು ಸುಭಾಷ್ ಕೊಪ್ಪಿಕರ ವಹಿಸಿದ್ದರು.

ಈ ಪುಸ್ತಕವನ್ನು ಸರಕಾರ ಕೈಬಿಡಬೇಕೆಂಬ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.

ಈ ವಿಚಾರ ಸಂಕಿರಣದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ರಿಕ್ಷಾಚಾಲಕರ ಸಭೆ

ಉಳ್ಳಾಲ: ತೊಕ್ಕೊಟ್ಟು ರೈಲ್ವೇ ಕ್ರಾಸಿಂಗ್ ಪಾರ್ಕ್ ರಿಕ್ಷಾ ಚಾಲಕರ ಸಭೆಯು ತೊಕ್ಕೊಟ್ಟು ಸಿಐಟಿಯು ಕಛೇರಿಯಲ್ಲಿ ಉಳ್ಳಾಲ ವಲಯ ಆಟೋರಿಕ್ಷಾ ಚಾಲಕರ ಸಂಘದ ಅಧ್ಯಕ್ಷರಾದ ಸುಕುಮಾರರವರ ಅಧ್ಯಕ್ಷತೆಯಲ್ಲಿ ಜರುಗಿತು. ವಲಯದ ಕಾರ್ಯದರ್ಶಿ ಜಯಂತ ನಾಯಕ್ ಮಾತನಾಡಿ ರಿಕ್ಷಾಚಾಲಕರು ಈ ದೇಶದ ಜನ ಸೇವೆಯ ಒಂದು ಭಾಗ. ದಿನದ ಗಂಟೆಗಳ ಪರಿವೆಯಿಲ್ಲದೆ ಕೆಲಸ ಮಾಡುತ್ತಾರೆ. ಉಳ್ಳಾಲ ವಲಯ ಗ್ರಾಮಾಂತರ ಪ್ರದೇಶದ ಬಹಳಷ್ಟು ರಸ್ತೆಗಳು ಪ್ರಯಾಣಕ್ಕೆ ಯೋಗ್ಯವಾಗಿಲ್ಲ, ಹಾಗೂ ಕಾನೂನುಬಾಹಿರ ಕಿರುಕುಳಗಳೂ ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಿವೆ. ಇವುಗಳ ವಿರುದ್ಧ ಚಾಲಕರು ಸಂಘಟಿತ ಹೋರಾಟ ನಡೆಸಬೇಕೆಂದೂ ಕರೆ ನೀಡಿದರು.

ಈ ಸಭೆಯಲ್ಲಿ ನೂತನ ಸಮಿತಿಯನ್ನು ಆರಿಸಲಾಯಿತು. ಡಿಸೋಜ ಅಧ್ಯಕ್ಷರಾಗಿ, ಪದ್ಮನಾಭ ಉಪಾಧ್ಯಕ್ಷರಾಗಿ, ರಮೇಶ್ ಕುಮಾರ್ ಕಾರ್ಯದರ್ಶಿಯಾಗಿ, ಫ್ರಾನ್ಸಿಸ್ ಜೊತೆ ಕಾರ್ಯದರ್ಶಿಯಾಗಿ, ಹಮೀದ್ ಖಜಾಂಚಿಯಾಗಿ ಆಯ್ಕೆಯಾದರು. 12 ಜನರ ಸದಸ್ಯ ಸಮಿತಿಯನ್ನು ರಚಿಸಲಾಯಿತು.

ಡಿವೈಎಫ್‌ಐ ತಾಲುಕು ಸಮ್ಮೇಳನ

ಕುಂದಾಪುರ: ಡಿವೈಎಫ್‌ಐ ಕುಂದಾಪುರ ತಾಲೂಕು 6ನೇ ಸಮ್ಮೇಳನವು 6.8.95ರಂದು ಚರ್ಚ್ ರೋಡ್ ಘಟಕದ ಆಶ್ರಯದಲ್ಲಿ ಚರ್ಚ್ ರಸ್ತೆಯಲ್ಲಿ ನಡೆಯಿತು. ಮೊದಲಿಗೆ ಧ್ವಜಾರೋಹಣವನ್ನು ಡಿವೈಎಫ್‌ಐ ಮಾಜಿ ರಾಜ್ಯಾಧ್ಯಕ್ಷರಾದ ಕಾಂ. ಮಹಾಬಲ ವಡೇರಹೋಬಳಿಯವರು ನೆರವೇರಿಸಿದರು. ಸಮ್ಮೇಳನದ ಅಧ್ಯಕ್ಷತೆಯನ್ನು ತಾಲೂಕು ಸಮಿತಿಯ ಅಧ್ಯಕ್ಷರಾದ ಕಾಂ. ರಾಜೀವ ಪಡುಕೋಣೆಯವರು ವಹಿಸಿದ್ದರು.

ಶ್ರೀ ವಾಸುದೇವ ಉಚ್ಚಿಲರು ಉದ್ಘಾಟನಾ ಭಾಷಣ ಮಾಡುತ್ತಾ ಸ್ವಾತಂತ್ರ್ಯ ಹೋರಾಟದ ಚೇತನಗಳಾದ ಭಗತ್ ಸಿಂಗ್, ಚಂದ್ರಶೇಖರ ಆಜಾದ್ ರವರ ಕನಸುಗಳು ಇಂದಿಗೂ ಕನಸಾಗಿಯೇ ಉಳಿದಿದೆ ಅವುಗಳನ್ನು ನನಸು ಮಾಡಬೇಕೆಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀ ಬಾಲಕೃಷ್ಣ ಶೆಟ್ಟಿಯವರು ತಮ್ಮ ವಿದ್ಯಾರ್ಥಿ ಜೀವನದ ಡೊನೇಶನ್ ವಿರುದ್ಧದ ಹೋರಾಟವನ್ನು ನೆನಸಿಕೊಳ್ಳುತ್ತಾ ನ್ಯಾಯಯುತವಾದ ಬೇಡಿಕೆಗಳನ್ನು ಇಟ್ಟುಕೊಂಡು ಹೋರಾಟ ನಡೆಸಿದಲ್ಲಿ ಸಮಾಜದ ಎಲ್ಲಾ ವಿಭಾಗದ ಜನರ ಬೆಂಬಲ ಗಳಿಸಲು ಸಾಧ್ಯ ಎಂದು ಹೇಳಿದರು. ಸಮ್ಮೇಳನದಲ್ಲಿ ಹಲವು ನಿರ್ಣಯಗಳನ್ನು ಅಂಗೀಕರಿಸಲಾಯಿತು.

ಸಮ್ಮೇಳನದ ಕಾರ್ಯಕಲಾಪಗಳನ್ನು ಅಧ್ಯಕ್ಷೀಯ ಮಂಡಳಿ ಸದಸ್ಯರಾದ ರಾಜೀವ ಪಡುಕೋಣೆ, ಕೆ.ಎಂ. ಬಾಲಕೃಷ್ಣ, ಅಶ್ವಥ ಕುಮಾರ್ ಮತ್ತು ಉತ್ಪಲ ಕೆ.ರವರು ನೆರವೇರಿಸಿಕೊಟ್ಟರು. ಪ್ರಾರಂಭದಲ್ಲಿ ಎಲ್.ಶ್ರೀನಿವಾಸರವರು ಸ್ವಾಗತಿಸಿ ಕೊನೆಯಲ್ಲಿ ಚಂದ್ರಶೇಖರ ವಿ.ಯವರು ವಂದಿಸಿದರು.

ಸಮ್ಮೇಳನದಲ್ಲಿ ರಾಜೀವ್ ಪಡುಕೋಣೆಯವರನ್ನು ಅಧ್ಯಕ್ಷರನ್ನಾಗಿಯೂ, ಕೆ.ಎಂ. ಬಾಲಕೃಷ್ಣ ಎಂ. ಶೇಖರ, ಶ್ಯಾವಲ್ ಹಮೀದ್ ಮತ್ತು ವಿ. ಚಂದ್ರಶೇಖರರವರನ್ನು ಉಪಾಧ್ಯಕ್ಷರನ್ನಾಗಿಯೂ, ಎಚ್.ನರಸಿಂಹರವರು ಕಾರ್ಯದರ್ಶಿಯಾಗಿ, ಅಶ್ವಥಕುಮಾರ್ ಮತ್ತು ರಮಾನಾಥ ಭಂಡಾರಿಯವರನ್ನು ಜತೆ ಕಾರ್ಯದರ್ಶಿಯಾಗಿಯೂ, ಉತ್ಪಲ ಕೆ.ಯವರನ್ನು ಕೋಶಾಧಿಕಾರಿಯಾಗಿ ಹಾಗೂ 24 ಸದಸ್ಯರ ತಾಲೂಕು ಸಮಿತಿಯನ್ನು ಆಯ್ಕೆ ಮಾಡಲಾಯಿತು.

ಡಿವೈಎಫ್‌ಐ ಸಮ್ಮೇಳನ

ಉಳ್ಳಾಲ: ಯಾವುದೇ ದೇಶದ ಸಂಪತ್ತು ಆ ದೇಶದ ಯುವ ಶಕ್ತಿಯನ್ನು ಅವಲಂಬಿಸಿರುತ್ತದೆ. ಆದರೆ ಇಂದಿನ ಸರಕಾರಗಳು ಮಾನವ ಸಂಪತ್ತನ್ನು ಕಡೆಗಣಿಸುತ್ತಾ ಬಂದಿವೆ. ಇಂದು ಮಾನವ ಸಂಪತ್ತನ್ನು ದೇಶದ ಅಭಿವೃದ್ಧಿಯ ಪಥದಲ್ಲಿ ಸಂಪೂರ್ಣವಾಗಿ ಬಳಸಲು ಸಾಧ್ಯವಿದೆ. ಆದರೆ ಸರಕಾರವು ಇಷ್ಟರವರೆಗೆ ಈ ನಿಟ್ಟಿನಲ್ಲಿ ಕೆಲಸ ಮಾಡಿಲ್ಲವೆಂದು ಖ್ಯಾತ ಸಾಹಿತಿ ಫಕೀರ್ ಅಹಮದ್ ಕಟ್ಪಾಡಿಯವರು ಅಭಿಪ್ರಾಯಪಟ್ಟರು. ಅವರು ಹರೇಕಳದಲ್ಲಿ ನಡೆದ ಉಳ್ಳಾಲ ವಲಯದ ಡಿವೈಎಫ್‌ಐನ 6ನೇ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಹೊಸ ಆರ್ಥಿಕ ನೀತಿಯ ಪರಿಣಾಮಗಳನ್ನು ಇಂದು ಪ್ರಚಾರ ಮಾಧ್ಯಮಗಳು ತಿರುಚಿ ಹೇಳುತ್ತಿವೆ. ಇಂದಿನ ಆರ್ಥಿಕ ನೀತಿಯಿಂಧ ಶ್ರೀಮಂತರು ಹೆಚ್ಚೆಚ್ಚು ಶ್ರೀಮಂತರಾಗುತ್ತಿದ್ದಾರೆ, ಬಡವರು ಇನ್ನಷ್ಟು ಬಡವರಾಗುತ್ತಿದ್ದಾರೆ ಎಂದರು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕೆ. ಕೃಷ್ಣಪ್ಪ ಸಾಲ್ಯಾನ್ ವಹಿಸಿದ್ದರು. ಶ್ರೀ ಸುಕುಮಾರ್ ಧ್ವಜಾರೋಹಣಗೈದರು. ಸಿಪಿಐ(ಎಂ) ಮುಂದಾಳು ರಾಮಚಂದ್ರ ಉಚ್ಚಿಲ್, ಎಲ್‌ಐಸಿ ನೌಕರರ ಸಂಘದ ಕೆ.ನಾಗೇಶ್ ಕುಮಾರ್, ಸಿಐಟಿಯುನ ಸುಕುಮಾರ್, ಆಟೋರಿಕ್ಷಾ ಚಾಲಕರ ಸಂಘದ ಜಯಂತ್ ನ್ಯಾಕ್, ಹರೇಕಳ ಪಂಚಾಯತ್ ಸದಸ್ಯ ಕೆ.ಹೆಚ್.ಹಮೀದ್, ರೈತ ಸಂಘದ ಸಂಜೀವ ಪಿಲಾರ್, ಡಿವೈಎಫ್‌ಐನ ಕೃಷ್ಣಪ್ಪ ಕೊಂಚಾಡಿ ಮತ್ತು ಯಾದವ ಶೆಟ್ಟಿಯವರು ಸಮ್ಮೇಳನಕ್ಕೆ ಶುಭ ಕೋರಿದರು.

ಹರೇಕಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ದೇವಕಿ, ಉಪಾಧ್ಯಕ್ಷ ನೇಮುಮುಖಾರಿ, ಹಿರಿಯ ಸಂಗಾತಿ ಮಂಜಯ್ಯ ಭಂಡಾರಿ ವೇದಿಕೆಯಲ್ಲಿದ್ದರು. ಪ್ರಾರಂಭದಲ್ಲಿ ಬಾಬು ಪಿಲಾರ್ ಸ್ವಾಗತಿಸಿ ಹುಸ್ಸೈನ್ ಪಾವೂರು ಧನ್ಯವಾದವಿತ್ತರು.

ಕಾರ್ಮಿಕ ಇಲಾಖೆ ಮಧ್ಯಪ್ರವೇಶಕ್ಕೆ ಕರೆ

ತುಮಕೂರು: ಬೀಡಿ ಕಾರ್ಮಿಕರಿಗೆ ವಾರಕ್ಕೆ ಕನಿಷ್ಠ ಆರು ದಿನ ಕೆಲಸ ನೀಡಬೇಕು. ಕೂಲಿ ಚೀಟಿಯನ್ನು ಕಡ್ಡಾಯವಾಗಿ ನೀಡಬೇಕು, ಮಾಲಿಕರು ಮತ್ತು ಕಾಂಟ್ರಾಕ್ಟರ್‌ಗಳಿಂದ ಸಾವಿರಾರು ಬೀಡಿ ಕಾರ್ಮಿಕರಿಗೆ ಆಗುತ್ತಿರುವ ವಂಚನೆ ನಿಲ್ಲಿಸುವಲ್ಲಿ ಕಾರ್ಮಿಕ ಇಲಾಖೆ ಈ ಕೂಡಲೇ ಮಧ್ಯಪ್ರವೇಶಿಸಬೇಕೆಂದು ಜಿಲ್ಲಾ ಬೀಡಿ ಕೆಲಸಗಾರರ ಸಂಘದ ಜಿಲ್ಲಾ ಶಾಖೆ ಒತ್ತಾಯಿಸಿದೆ.

ಆಗಸ್ಟ್ 3ರಂದು ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರು ಮನವಿ ಪತ್ರವನ್ನು ನೀಡಿ ಈ ಸಂಬಂಧ ಕಾರ್ಮಿಕ ಪ್ರತಿನಿಧಿಗಳ ಹಾಗೂ ಮಾಲಿಕರ ಮಾತುಕತೆ ಕರೆಯಬೇಕೆಂದು ಒತ್ತಾಯಿಸಿದಾಗ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ನೀವು ಬರುತ್ತೀರಾ ಆದರೆ ಮಾಲಿಕರು ಬರುವುದಿಲ್ಲ ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿರುವುದನ್ನು ಜಿಲ್ಲಾ ಸಿಐಟಿಯು ಖಂಡಿಸಿದೆ. ಈ ಸಂದರ್ಭದಲ್ಲಿ ಇಲಾಖೆಯ ಕಾರ್ಯ ವೈ ಖರಿಯನ್ನು ಎಲ್ಲರೂ ಪ್ರಶ್ನಿಸುವಂತಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಈ ಕಾರ್ಯಕ್ರಮದ ನೇತೃತ್ವವನ್ನು ಸಿಐಟಿಯುನ ರಾಜ್ಯ ಉಪಾಧ್ಯಕ್ಷ ಕಾಂ. ಮಹಮ್ಮದ್ ದಸ್ತಗೀರ್, ಕಾರ್ಮಿಕ ಮುಖಂಡರುಗಳಾದ ಕಾಂ. ಸೈಯದ್ ಯಾಸೀನ್, ಕಾಂ. ಯಶೋದಾ.ಬಿ, ಕಾಂ.ಜಯಮ್ಮ ಕಾಂ. ಖತೀಜ.ಬಿ, ಕಾಂ. ರಫೀಕ್ ವಹಿಸಿದ್ದರು.

ಬಸ್ ನಿಲ್ದಾಣಕ್ಕೆ ಆದೇಶ ಡಿವೈಎಫ್‌ಐ ಹೋರಾಟಕ್ಕೆ ಜಯ

ಬೆಂಗಳೂರು: ಕಳೆದ 1994ರಿಂದ ಸುಂಕದ ಕಟ್ಟೆ ಜೆಜೆ ಎಕ್ಸ್‌ಪೋರ್ಟ್ ಬಳಿ ಬಸ್ ನಿಲುಗಡೆಗಾಗಿ ಒತ್ತಾಯಿಸಿ ಡಿವೈಎಫ್‌ಐ ಸುಂಕದಕಟ್ಟೆ ಘಟಕ, ಆಗಸ್ಟ್ 11ರಂದು ಬಿಟಿಎಸ್ ವಿಭಾಗೀಯ ಕಛೇರಿ ಮುಂದೆ ಧರಣ ನಡೆಸಿತು. ಈ ಹೋರಾಟದಲ್ಲಿ ಮಹಿಳೆಯರು ಸೇರಿದಂತೆ 150ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

ಈ ಹೋರಾಟದ ಫಲವಾಗಿ ಬಿಟಿಎಸ್ ಅಧಿಕಾರಿಗಳು ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿ ಬಸ್ ನಿಲುಗಡೆಗೆ ಒಪ್ಪಿ ಆದೇಶ ಹೊರಡಿಸಿರುತ್ತಾರೆ. ಜನರ ಈ ಅಹವಾಲನ್ನು ಗಣನೆಗೆ ತೆಗೆದುಕೊಂಡ ಕ್ರಮವನ್ನು ಡಿವೈಎಫ್‌ಐ ಅಭಿನಂದಿಸುತ್ತದೆ. ಈ ಹೋರಾಟ ಕಾರ್ಯಕ್ರಮದಲ್ಲಿ ಡಿವೈಎಫ್‌ಐ ಜಿಲ್ಲಾಧ್ಯಕ್ಷರಾದ ಎಂ.ಅಶೋಕನ್, ಕಾರ್ಯದರ್ಶಿ ಗೋಪಾಲಕೃಷ್ಣ, ಖಜಾಂಚಿ ಶ್ರೀನಿವಾಸ್ ಮಾತನಾಡಿ ಜನರ ಸಮಸ್ಯೆಗಳಿಗೆ ಬಲಿಷ್ಠ ಹೋರಾಟ ನಡೆಸಬೇಕೆಂದು ಕರೆ ನೀಡಿದರು. ಸಿಐಟಿಯು ಮುಖಂಡರಾದ ಸಿ.ರಾಮಯ್ಯನವರು ಮಾತನಾಡಿ ಈ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಘಟಕದ ಅಧ್ಯಕ್ಷರಾದ ಟಿ.ಎಂ. ರಾಮಕೃಷ್ಣ ಮತ್ತು ಕಾರ್ಯದರ್ಶಿ ಹೆಚ್.ಸಿ.ಪಂಚಲಿಂಗ ಈ ಹೋರಾಟದ ನೇತೃತ್ವವನ್ನು ವಹಿಸಿದ್ದರು.

ಹಾಸ್ಟೆಲ್ ವಿದ್ಯಾರ್ಥಿಗಳ ರಾಜ್ಯ ಸಮಾವೇಶ

ಎಸ್‌ಎಫ್‌ಐ ರಾಜ್ಯ ಸಮಿತಿ ಆಶ್ರಯದಲ್ಲಿ ರಾಜ್ಯಮಟ್ಟದ ಹಾಸ್ಟೆಲ್ ವಿದ್ಯಾರ್ಥಿಗಳ ರಾಜ್ಯ ಸಮಾವೇಶವನ್ನು ಆಗಸ್ಟ್ 26ರಂದು ಸಂಘಟಿಸಲಾಗಿದೆ. ದಾವಣಗೆರೆಯ ರೋಟರಿ ಭವನದಲ್ಲಿ ಈ ಸಮಾವೇಶ ನಡೆಯಲಿದ್ದು ಕೋಟಾ ಪ್ರಕಾರ ಪ್ರತಿನಿಧಿಗಳನ್ನು ಹಾಜರುಪಡಿಸಲು ಜಿಲ್ಲಾ ಸಮಿತಿಗಳು ಕ್ರಮ ವಹಿಸಬೇಕೆಂದು ರಾಜ್ಯ ಸಮಿತಿ ಕರೆ ನೀಡಿದೆ.

ಹಿರೋಶಿಮಾ-ನಾಗಸಾಕಿ: ಬಾಂಬ್ ವಿನಾಶದ 50ನೇ ವಾರ್ಷಿಕ

ಜಪಾನಿನ ಹಿರೋಶಿಮಾ ಹಾಗೂ ನಾಗಸಾಕಿಯ ಜನತೆ 50 ವರ್ಷಗಳ ಹಿಂದೆ ಆಗಸ್ಟ್ 6 ಹಾಗೂ 9 ರಂದು ತಮ್ಮ ನಗರಗಳು ಕಂಡ ಭಯಾನಕ ವಿಧ್ವಂಸದಲ್ಲಿ ಆಸು ನೀಗಿದ ಸುಮಾರು ನಾಲ್ಕು ಲಕ್ಷ ದೇಶಬಾಂಧವರನ್ನು ನೆನಪಿಸಿಕೊಂಡರು. ಎಲ್ಲಾ ಪರಮಾಣು ಶಸ್ತ್ರಗಳನ್ನು ನಿರ್ಮೂಲ ಮಾಡಬೇಕೆಂದು ಜಗತ್ತಿಗೆ ಕರೆ ನೀಡಿದರು. ಅವರೊಂದಿಗೆ ವಿಶ್ವಾದ್ಯಂತ ಶಾಂತಿಪ್ರಿಯ ಜನಗಳು "ಮತ್ತೆ ಬೇಡ ಹಿರೋಶಿಮಾ, ಮತ್ತೆ ಬೇಡ ನಾಗಸಾಕಿ" ಎಂದು ಹಿರೋಶಿಮಾ-ನಾಗಸಾಕಿಯ ಜನಗಳೊಂದಿಗೆ ದನಿಗೂಡಿಸಿದರು.

ಆಗಸ್ಟ್ 6ರಂದು ಅಮೇರಿಕನ್ ವಾಯುಪಡೆಯ ವಿಮಾನವೊಂದು ಜಪಾನಿನ ದೊಡ್ಡ ನಗರಗಳಲ್ಲಿ ಒಂದಾದ ಹಿರೋಶಿಮಾ ದ ಮೇಲೆ ವಿಶ್ವದ ಪ್ರಥಮ ಅಣುಬಾಂಬ್ ಹಾಕಿತು. ಮೂರು ದಿನಗಳ ನಂತರ ಆಗಸ್ಟ್ 9ರಂದು ಮತ್ತೊಂದು ಬೃಹತ್‌ನಗರ ನಾಗಸಾಕಿಯ ಮೇಲೆಬಾಂಬ್‌ಹಾಕಲಾಯಿತು.

ಆಗಸ್ಟ್ 6ರಂದು ಬಾಂಬನ್ನು ವಿಮಾನದಿಂದ ಕೆಳಗುರುಳಿಸಿದ ರಾಬರ್ಟ್ ಲಿಯರಿಸ್ ತನ್ನ ಜತೆಗಾರನ ಕಡೆಗೆ ತಿರುಗಿ ಉಸುರಿದನಂತೆ -"ಅಯ್ಯೋ ದೇವರೇ, ನಾವೇನು ಮಾಡಿಬಿಟ್ಟೆವು?" ಎಂದು. ಆದರೆ ಈ ಎರಡು ಬಾಂಬ್‌ಗಳನ್ನು ಹಾಕುವ ಅಗತ್ಯವಿತ್ತೇ ಎಂಬ ಪ್ರಶ್ನೆ ಈಗಲೂ ಅಷ್ಟೇ ಜೀವಂತವಾಗಿದೆ. ಅಮೇರಿಕಾದ ಸೈನ್ಯಾಧಿಕಾರಿಗಳು, ಒಬ್ಬೊಬ್ಬ ವಿಜ್ಞಾನಿಗಳೂ ಕೂಡಾ ಆ ಬಾಂಬ್ ಗಳನ್ನು ಹಾಕಿದ್ದರಿಂದ ಇನ್ನೂ ಲಕ್ಷಾಂತರ ಜನರ ಬದುಕನ್ನು ಉಳಿಸಲು ಸಾಧ್ಯವಾಯಿತು ಎಂದು ಈಗಲೂ ಪಾದಿಸುತ್ತಿದ್ದಾರೆ. ಇನ್ನು ಕೆಲವರು ಆಗಸ್ಟ್ 6ರ ಅಣು ಬಾಂಬ್ ಬಗ್ಗೆ ಏನೋ ಇದನ್ನೊಪ್ಪಬಹುದು, ಆದರೆ ಆಗಸ್ಟ್ 9ರ ಅಣು ಬಾಂಬ್ ಬೇಕಿರಲಿಲ್ಲ ಎನ್ನುತ್ತಾರೆ -ಆದರೆ ಇತಿಹಾಸದ ವಸ್ತುನಿಷ್ಠ ಅಧ್ಯಯನ ಮಾಡುವವರಿಗೆ ಕಾಣಬರುವುದು ಈ ಬಾಂಬ್‌ಗಳನ್ನು ಹಾಕಿದ ಪ್ರಮುಖ ಉದ್ದೇಶ ಜಪಾನನ್ನು ಮಣಿಸಲಿಕ್ಕೆ ಅಲ್ಲ ಎಂಬ ಸಂಗತಿ.

ವಾಸ್ತವವಾಗಿ ಅತ್ತ ಯುರೋಪಿನಲ್ಲಿ ತನ್ನ ಮಿತ್ರಪಕ್ಷ ಹಿಟ್ಲರ್ ಜರ್ಮನಿಯ ಶರಣಾಗತಿಯ ನಂತರ ಈ ವೇಳೆಗಾಗಲೇ ಜಪಾನು ಯುದ್ಧದಲ್ಲಿ ಸೋಲಲಾರಂಭಿಸಿತ್ತು. ಜಪಾನಿನ ಮಿಲಿಟರಿ ಹಾಗೂ ರಾಜಕೀಯ ಮುಖಂಡರು ಶರಣಾಗತಿಯ ಬಗ್ಗೆ ಯೋಚಿಸಲಾರಂಭಿಸಿದ್ದರು ಎಂದು ಅಮೇರಿಕಾದ ಅಧ್ಯಕ್ಷ ಟ್ರೂಮನ್‌ರಿಗೆ ತಿಳಿದಿತ್ತು. ಆದರೂ ಅವರು ಅಣುಬಾಂಬ್ ಹಾಕುವ, ನಾಲ್ಕು ಲಕ್ಷಕ್ಕೂ ಹೆಚ್ಚು ಮಂದಿಯನ್ನು ಆದಕ್ಕೆ ಬಲಿಕೊಡುವ ಆಜ್ಞೆ ನೀಡಿದರು.

ಈ ಆಜ್ಞೆಗೆ ಕಾರಣ ಆಗಸ್ಟ್ 1, 1945ರಂದು ಸೋವಿಯೆತ್ ಒಕ್ಕೂಟ ಆಗಲೇ ಪೂರ್ವದಲ್ಲಿ ಯುದ್ಧರಂಗ ಪ್ರವೇಶಿಸಿ ಮಂಚೂರಿಯಾದ ಮೂಲಕ ತ್ವರಿತವಾಗಿ ಮುನ್ನಡೆಯುತ್ತಿತ್ತು. ಅಮೇರಿಕಾದ ರಾಜಕೀಯ ಲೆಕ್ಕಾಚಾರದಲ್ಲಿ ಆಗಲೇ ಸೋವಿಯೆತ್ ಒಕ್ಕೂಟವನ್ನು ಸದೆಬಡಿಯುವ ಅಂಶ ಸೇರಿಬಿಟ್ಟಿತ್ತು. ಆದ್ದರಿಂದ ಈ ಅಣುಬಾಂಬ್ ಸ್ಫೋಟ ಜಪಾನಿನ ಶರಣಾಗತಿಗಿಂತ ಹೆಚ್ಚಾಗಿ ಸೋವಿಯೆತ್ ಒಕ್ಕೂಟಕ್ಕೆ ಅದು ತಾನು ಹೇಳಿದಂತೆ ಕೇಳಬೇಕು ಎಂದು ನೀಡಿದ ಎಚ್ಚರಿಕೆಯಾಗಿತ್ತು. ವಾಸ್ತವವಾಗಿ ನಾಲ್ಕು ಲಕ್ಷಕ್ಕೂ ಹೆಚ್ಚು ಮಂದಿಯ ಸಾಮೂಹಿಕ ಹತ್ಯೆ ಜಗತ್ತಿನಲ್ಲಿ ಅಮೇರಿಕಾದ ಸಾಮ್ರಾಜ್ಯಶಾಹೀ ಯಜಮಾನಿಕೆ ಹೇರುವ ಪ್ರಯತ್ನದ ಆರಂಭವಾಗಿತ್ತು.

ಜಪಾನು ಎರಡನೇ ಮಹಾಯುದ್ಧದ ಅತ್ಯಾಚಾರಗಳಿಗೆ ಕ್ಷಮೆಕೇಳಬೇಕೆಂದು ಒತ್ತಾಯಿಸುವಲ್ಲಿ ಅಮೇರಿಕನ್ನರೂ ಹಿಂದೆ ಬಿದ್ದಿಲ್ಲ. ನಿಜ ಜಪಾನೀ ಆಳರಸರು ಕ್ಷಮೆ ಕೇಳಬೇಕಾಗಿದೆ. -ಅಮೇರಿಕನ್ನರದ್ದಲ್ಲ ಜಪಾನೀ ಅತ್ಯಾಚಾರಿಗಳಿಗೆ ತುತ್ತಾದ ಏಶ್ಯಾದ ಜನಗಳದ್ದು. ಜಪಾನೀ ಪ್ರಧಾನ ಮಂತ್ರಿ ಮರಿಯಾಮ ಸುತ್ತಿ ಬಳಸಿ ಕ್ಷಮೆ ಕೇಳಿದ್ದರೂ ಆಗಸ್ಟ್ 6 ರಂದು ಈ ವಿನಾಶದ 50ನೇ ವಾರ್ಷಿಕೋತ್ಸವದಂದು ಹಿರೋಶಿಮಾ ನಗರದ ಮೇಯರ್ ನೇರ ಕ್ಷಮೆ ಕೇಳಿದರು.

ಆದರೆ ಅಮೇರಿಕನ್ ಆಳರಸರು ಇಂತಹ ಕ್ಷಮೆ ಕೇಳಬೇಕಲ್ಲವೇ ಎಂದು ಜಗತ್ತಿನ ಶಾಂತಿ ಪ್ರಿಯರು ಕೇಳುತ್ತಿದ್ದಾರೆ. ಅಮೇರಿಕನ್ನರು ಜಪಾನೀಯರ ಕ್ಷಮೆ ಕೇಳಬೇಕಾಗಿಲ್ಲ, ಮೊದಲ ಅಣುಬಾಂಬ್ ಬೀಳಿಸಿದ್ದಕ್ಕೆ ಇಡೀ ಜಗತ್ತಿನ ಕ್ಷಮೆ ಕೇಳಬೇಕಿತ್ತು. ಈ 50ನೇ ವಾರ್ಷಿಕದಂದೂ ಆ ದೇಶದ ಆಳರಸರು ಕೇಳಿಲ್ಲ.

ಜಪಾನೀ ಕಮ್ಯುನಿಸ್ಟ್ ಪಕ್ಷಕ್ಕೆ ಮಹತ್ವದ ವಿಜಯ

ಜಪಾನಿನ ಸಂಸತ್ತು ಡಮಿಟ್‌ನ ಮೇಲ್ಮನೆಗೆ ಇತ್ತೀಚೆಗೆ ನಡೆದ ತ್ರೈವಾರ್ಷಿಕ ಚುನಾವಣೆಗಳಲ್ಲಿ ಜಪಾನೀ ಕಮ್ಯುನಿಸ್ಟ್ ಪಕ್ಷ ತನ್ನ ಸ್ಥಾನವನ್ನು ಉತ್ತಮ ಪಡಿಸಿಕೊಂಡಿದೆ. ಆರು ವರ್ಷದ ಅವಧಿಯ 25 ಸದಸ್ಯರಿರುವ ಈ ಮೇಲ್ಮನೆಯ ಅರ್ಧದಷ್ಟು ಸದಸ್ಯರ ಚುನಾವಣೆ ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುತ್ತದೆ. ಇದರಲ್ಲಿ 50 ಅನುಪಾತಿಕ ಪ್ರಾತಿನಿಧ್ಯದ ಕ್ಷೇತ್ರಗಳಿಂದ ಹಾಗೂ 76 ಸ್ಥಾನಗಳು ಸ್ಥಳೀಯ ಕ್ಷೇತ್ರಗಳಿಂದ ಆರಿಸಲ್ಪಡುತ್ತದೆ. ಜಪಾನೀ ಕಮ್ಯುನಿಸ್ಟ್ ಪಕ್ಷ ರಾಷ್ಟ್ರೀಯ ಅನುಪಾತಿಕ ಪ್ರಾತಿನಿಧ್ಯ ಕ್ಷೇತ್ರಗಳಲ್ಲಿ ಒಟ್ಟು ಮತದಾನದ ಒಟ್ಟು 9.53ಶೇ. ಮತ ಪಡೆದಿದೆ. ಇದುವರೆಗಿನ ಅತೀ ಹೆಚ್ಚು ಶೇಕಡಾವಾರು ಇದು. 1992ರಲ್ಲಿ ಅದು 7.9ಶೇ. ಮತ ಪಡೆದಿತ್ತು. ಸ್ಥಳೀಯ ಕ್ಷೇತ್ರಗಳಲ್ಲಿ ಅದು 10.49ಶೇ. ಮತಪಡೆದಿದೆ.

ಈ ಚುನಾವಣೆಯಲ್ಲಿ ಜಪಾನೀ ಮತದಾರರ ಆಸಕ್ತಿ ಕಮ್ಮಿಯಾದದ್ದು ಕಂಡು ಬಂತು. ಈ ಬಾರಿ ನಡೆದ ಶೇ. 44.52 ಮತದಾನ ಮಹಾಯುದ್ಧೋನಂತರದ ಅತೀ ಕಮ್ಮಿ ಮತದಾನ ಎನ್ನಲಾಗಿದೆ. ಇದಕ್ಕೆ ಈಗ ಜಪಾನಿನ ಬಂಡವಾಳಶಾಹಿ ಪಕ್ಷಗಳೆಲ್ಲವೂ ಅಧಿಕಾರಕ್ಕಾಗಿ ಮೈತ್ರಿ ಮಾಡಿಕೊಂಡಿರುವ "ಎಲ್ಲವೂ ಆಳುವ ಪಕ್ಷಗಳೇ" ಎಂಬಂತಹ ಸ್ಥಿತಿಯಲ್ಲಿ ಜನರಲ್ಲಿ ರಾಜಕೀಯದ ಬಗ್ಗೆ ಅಪನಂಬಿಕೆ ಬೆಳೆದಿರುವುದೇ ಕಾರಣ ಎನ್ನಲಾಗಿದೆ. ಜಪಾನೀ ಕಮ್ಯುನಿಸ್ಟ್ ಪಕ್ಷ ಇಂತಹ ಯಾವ ಪಕ್ಷವನ್ನು ಬೆಂಬಲಿಸದ ಮತದಾರರ ಒಲುಮೆ ಪಡೆದಿರುವುದರಿಂದ ತಮ್ಮ ಮತಗಳನ್ನು ಸ್ಥಾನಗಳನ್ನು ಹೆಚ್ಚಿಸಿಕೊಂಡಿದೆ ಎಂದು ತಿಳಿದು ಬಂದಿದೆ. ಚುನಾವಣಾ ಪ್ರಚಾರ ಕಾಲದಲ್ಲಿ ಜಪಾನೀ ಕಮ್ಯುನಿಸ್ಟ್ ಪಕ್ಷ ಇಂತಹ ಜನಗಳ ನಡುವೆ ವ್ಯಾಪಕ ಚರ್ಚೆ ನಡೆಸಿ ರಾಜಕೀಯ ಪಕ್ಷಗಳು ಹೇಗಿರಬೇಕು, ಜಪಾನೀ ಕಮ್ಯುನಿಸ್ಟ್ ಪಕ್ಷ ಏನು ಮಾಡುತ್ತಿದೆ ಎಂದು ತಿಳಿಸುವ ಪ್ರಯತ್ನ ನಡೆಸಿತ್ತು.

ಅಮೇರಿಕನ್ ಆಳರಸರ ನಿರೀಕ್ಷೆಯನ್ನು ಹುಸಿಗೊಳಿಸುತ್ತಿರುವ ಕ್ಯೂಬಾ

ಕಳೆದ ಐದು ವರ್ಷಗಳಲ್ಲಿ ಮೊದಲ ಬಾರಿಗೆ ಕ್ಯೂಬಾದ ಆರ್ಥಿಕ ಶೇ. 2 ಬೆಳವಣಿಗೆ ತೋರಿದೆ. ಅಂದರೆ ಐದು ವರ್ಷಗಳ ಹಿಂದೆ ಸೋವಿಯೆತ್ ಒಕ್ಕೂಟದ ವಿಘಟನೆಯಿಂದಾಗಿ ಹಾಗೂ ಅದರ ಮೇಲೆ ಅಮೇರಿಕಾದ ದಿಗ್ಬಂಧನ ತೀವ್ರಗೊಂಡದ್ದರಿಂದಾಗಿ ಕ್ಯೂಬಾ ಆರ್ಥಿಕ ಈಗ ಮತ್ತೆ ಬೆಳೆಯಲಾರಂಭಿಸಿದೆ ಎಂದರ್ಥ ಎಂದು ಭಾರತದಲ್ಲಿ ಕ್ಯೂಬಾದ ರಾಯಭಾರಿ ಶ್ರೀಮತಿ ಚಮೇರೋತ್ರಿಯಾಸ್ ಇಂಡಿಯನ್ ನ್ಯೂಸ್ ನೆಟ್‌ವರ್ಕ್ ಸುದ್ದಿಸಂಸ್ಥೆಯ ಮಾನಿನಿ ಚಟರ್ಜಿಯವರೊಂದಿಗೆಮಾತನಾಡುತ್ತಾತಿಳಿಸಿದ್ದಾರೆ.

ಕ್ಯೂಬಾದಲ್ಲಿ ಇನ್ನೇನು ಸಮಾಜವಾದದ ಕಥೆ ಮುಗಿಯಿತೆಂದು ಹಿರಿಹಿರಿಹಿಗ್ಗಿರುವ ಮುಖ ಈಗ ಸಪ್ಪೆಯಾಗಿದೆ. ಈ ಬಗ್ಗೆ ಕ್ಯೂಬಾದ ಅಧ್ಯಕ್ಷ ಫಿಡೆಲ್ ಕಾಸ್ಟ್ರೋರವರನ್ನು ಕೇಳಿದಾಗ "ಜನ ಈಗ ಕ್ಯೂಬಾ ಎಂದು ಕುಸಿಯುತ್ತದೆ ಎಂದು ಕೇಳುತ್ತಿಲ್ಲ, ಅಮೇರಿಕಾ ತನ್ನ ದಿಗ್ಬಂಧನ ಯಾವಾಗ ತೆರೆಯುತ್ತದೆ ಎಂದು ಕೇಳುತ್ತಿದ್ದಾರೆ" ಎಂದರಂತೆ. ಇದು ಕ್ಯೂಬಾದ ಜನತೆಯ ದೃಢ ನಿರ್ಧಾರದ ದ್ಯೋತಕ, ಸಮಾಜವಾದೀ ಕ್ರಾಂತಿಯಲ್ಲಿ ಅವರಿಗಿರುವ ವಿಶ್ವಾಸದ ಪ್ರತೀಕ. ಇತ್ತೀಚೆಗೆ ನಡೆದ ಮುನಿಸಿಪಲ್ ಚುನಾವಣೆಗಳಲ್ಲಿ 97.2ಶೇ. ಜನ ಭಾಗವಹಿಸಿದ್ದೂ ಇದನ್ನೇ ತೋರಿಸಿದೆ. ಈ ಚುನಾವಣೆಗಳಲ್ಲಿ ಬಹಳ ಕ್ಯೂಬನ್ನರು ಭಾಗವಹಿಸದೆ, ಭಾಗವಹಿಸಿದರೂ ಖಾಲಿ ಮತಪತ್ರ ಕೊಟ್ಟು ಪ್ರತಿಭಟಿಸಿದರೆಂದು ಪಾಶ್ಚಿಮಾತ್ಯ ಸುದ್ದಿ ಮಾಧ್ಯಮಗಳು ಬಿಂಬಿಸಲು ಪ್ರಯತ್ನಿಸಿವೆ. ಆದರೆ ಭಾಗವಹಿಸದೇ ಇದ್ದವರ ಸಂಖ್ಯೆ ಶೇ. 2.8 ಕ್ಕೂ ಕುಲಗೆಟ್ಟ ಮತಗಳ ಸಂಖ್ಯೆ ಶೇ. 7.3 ಮತ್ತು ಖಾಲಿ ಮತಪತ್ರಗಳ ಸಂಖ್ಯೆ 4.3ಶೇ. ಇತ್ತೀಚಿನ ಅಮೇರಿಕಾದ ಅಧ್ಯಕ್ಷೀಯ ಚುನಾವಣೆಗಳಲ್ಲಿ ಶೇ. 62 ಮತದಾರರು ಭಾಗವಹಿಸಲಿಲ್ಲ ಎಂಬ ಅಂಶವನ್ನು ಆ ಸುದ್ದಿ ಮಾಧ್ಯಮಗಳು ಬೇಕೆಂದೇ ಮರೆಮಾಚಿದೆ ಎಂದು ಬೇರೆ ಹೇಳಬೇಕಾಗಿಲ್ಲ.

ಅಮೇರಿಕಾದ 62ಶೇ. ಜನತೆ ತಮ್ಮ ದೇಶದ ಬಂಡವಾಳಶಾಹಿ ವ್ಯವಸ್ಥೆಯ ಬಗ್ಗೆ ನಿರ್ಲಕ್ಷ್ಯ ಅಥವಾ ಬೇಸರಿಕೆಯನ್ನು ವ್ಯಕ್ತಪಡಿಸಿದ್ದರೆ ಕ್ಯೂಬಾದ ಶೇ. 97.2 ಜನ ಸಮಾಜವಾದೀ ಯೋಜನೆಯಲ್ಲಿ ವಿಶ್ವಾಸವನ್ನು ತೋರಿದ್ದಾರೆ.

ನಿಜ ಕಳೆದ ಐದು ವರ್ಷಗಳ ದುರ್ಭರ ಪರಿಸ್ಥಿತಿಯಲ್ಲಿ ಅವರ ಜೀವನ ಮಟ್ಟ ಇಳಿದಿದೆ. ಆರ್ಥಿಕ ರಂಗದಲ್ಲಿ ಸ್ವಲ್ಪ ಮಟ್ಟಿನ ಹೊಂದಾಣಿಕೆ ಮಾಡಬೇಕಾಗಿ ಬಂದಿದೆ. ಆದರೆ ಕಳೆದ ವರ್ಷಗಳಲ್ಲಿ ಕ್ಯೂಬಾ ಒಂದೇ ಒಂದು ಶಾಲೆಯನ್ನು ಸಹ ಮುಚ್ಚಿಲ್ಲ. ಒಂದೇ ಒಂದು ಆಸ್ಪತ್ರೆಯನ್ನು ಹಣವಿಲ್ಲೆಂದು ಮುಚ್ಚಿಲ್ಲ, ಯಾರೂ ಹಸಿವಿನಿಂದ ಬಳಲುತ್ತಿಲ್ಲ, ಯಾವ ಕಾರ್ಮಿಕನೂ ಸಾಮಾಜಿಕ ರಕ್ಷಣೆಯಿಂದ ವಂಚಿತನಾಗಿಲ್ಲ. ಮಕ್ಕಳ ಮರಣ ಸಂಖ್ಯೆ ಅತೀ ಕಮ್ಮಿಯಿರುವ ಹೆಮ್ಮೆಯ ದಾಖಲೆ ಈ ದೇಶದ್ದು. ಈ ಐದು ವರ್ಷಗಳಲ್ಲಿ ಈ ಹೆಮ್ಮೆಯನ್ನು ಉಳಿಸಿಕೊಂಡಿದೆ ಈ ದೇಶ. ವಿಜ್ಞಾನ, ತಂತ್ರಜ್ಞಾನ, ಕ್ರೀಡೆ, ಸಂಸ್ಕೃತಿಗಳಿಗೆ ಸರಕಾರದ ಬೆಂಬಲ ಕಮ್ಮಿಯಾಗಿಲ್ಲ. "ಕ್ಯೂಬಾ ಆರ್ಥಿಕ ದೃಷ್ಟಿಯಿಂದ ಬಹಳಷ್ಟು ಬದಲಾವಣೆ ಕಾಣುತ್ತಿದೆ, ಆದರೆ ಒಂದು ಬಂಡವಾಳಶಾಹಿ ಸಮಾಜವನ್ನು ಕಟ್ಟುತ್ತಿಲ್ಲ ಸಮಾಜವಾದೀ ವ್ಯವಸ್ಥೆಯನ್ನು ಹೆಚ್ಚು ದಕ್ಷಗೊಳಿಸಲಾಗುತ್ತಿದೆ. ಆರ್ಥಿಕವನ್ನು ಇಂದಿನ ಆರ್ಥಿಕ ಪ್ರವೃತ್ತಿಗಳಿಗನುಗುಣವಾಗಿ ಸರಿಹೊಂದಿಸಿಕೊಳ್ಳಲಾಗುತ್ತಿದೆ" ಎಂದು ಕ್ಯೂಬಾದ ರಾಯಭಾರಿಗಳು ವಿವರಿಸಿದರು.

ಅಮೇರಿಕದೊಳಗೊಂದು ಇಣುಕು

ಮೇಡ್ ಇನ್ ಯು.ಎಸ್.ಎ. ಎಲ್ಲಿ?

ಇದು ಅಮೇರಿಕದ ಪತ್ರಕರ್ತನೊಬ್ಬ ಕೇಳಿದ ಪ್ರಶ್ನೆ. ಅಮೇರಿಕ ವಿಚಿತ್ರ ವೈರುಧ್ಯಗಳ ದೇಶ. ಜಗತ್ತಿನಾದ್ಯಂತ ತಂತ್ರಜ್ಞಾನ, ಕೈಗಾರಿಕಾ ಉತ್ಪನ್ನಗಳಿಗೆ ಹೆಸರಾಗಿದೆ. ಮೂರನೇ ಜಗತ್ತಿನ ದೇಶಗಳ ಮಾರುಕಟ್ಟೆಯಲ್ಲಿ ಸುರಿಯುವಷ್ಟು ಸರಕು ಉತ್ಪಾದಿಸುವ ದೇಶ. ಆದರೆ ಅಮೇರಿಕದಲ್ಲಿ ಈಗ ಕೈಗಾರಿಕಾ ಉತ್ಪಾದನೆ ಕಡಿಮೆಯಾಗುತ್ತಿದೆ ಎಂಬ ಆತಂಕ. ಹಲವಾರು ಉತ್ಪನ್ನಗಳಲ್ಲಿ ಅಮೇರಿಕ ಹಿಂದೆ ಬೀಳುತ್ತಿದೆ ಮಾತ್ರವಲ್ಲ, ಅಮೇರಿಕದಲ್ಲಿ ಉತ್ಪಾದನೆ ಆದಾಗಲೂ ಹೆಚ್ಚಿನ ಕಂಪನಿಗಳು ವಿದೇಶೀ ಕಂಪನಿಗಳು ಉದಾಹರಣೆ ಕಾರುಗಳಲ್ಲಿ ಈಗಾಗಲೇ ಜಗಜ್ಜಾಹೀರಾಗಿರುವಂತೆ ಜಪಾನಿ, ಕೋರಿಯನ್ ಕಾರುಗಳು ಅಮೇರಿಕದ ಮಾರುಕಟ್ಟೆ ತುಂಬಿದ್ದು, ಅಮೇರಿಕದ ಕಂಪನಿಗಳು ಹಿಂದೆ ಬೀಳುತ್ತಿವೆ. ಇಲೆಕ್ಟ್ರಾನಿಕ್ಸ್ ಬಳಕೆ ವಸ್ತುಗಳಲ್ಲೂ ಇದೇ ಬೆಳವಣಿಗೆ ಆರಂಭವಾಗಿದೆ. ಇತ್ತೀಚೆಗೆ ಅಮೇರಿಕನ್ ಒಡೆತನದ ಕೊನೆಯ ಟಿವಿ ತಯಾರಿಸುವ ಕಂಪನಿ ದೀವಾಳಿ ಆಗಿ, ಅದನ್ನು ಕೊರಿಯನ್ ಕಂಪನಿಯೊಂದು ಕೊಂಡುಕೊಂಡಿತಂತೆ! ಈಗ ಟಿವಿ ತಯಾರಿಕೆ ಆರಂಭವಾದ ಮೇಲೆ ಮೊದಲ ಬಾರಿಗೆ, ಟಿವಿ ತಯಾರಿಸುತ್ತಿರುವ ಅಮೇರಿಕದ ಕಂಪನಿಯೇ ಇಲ್ಲವಾಗಿದೆ. ಟಿವಿಯನ್ನು ಮೊದಲ ಬಾರಿಗೆ ತಯಾರಿಸಿದ್ದು ಅಮೇರಿಕ ಕಂಪನಿಯೆಂದು ಇಲ್ಲಿ ನೆನಪಿಸಿಕೊಳ್ಳಬಹುದು.

ಹೊಸ ಕೈಗಾರಿಕೆಗಳಲ್ಲಿ (ಕಂಪ್ಯೂಟರ್, ಟೆಲಿಕಾಂ, ಸಾಫ್ಟ್ ವೇರ್) ಅಮೇರಿಕ ಭಾರಿ ಮುನ್ನಡೆ ಸಾಧಿಸಿದೆ ಎಂದು ಕೆಲವರು ಸಮಾಧಾನಪಟ್ಟುಕೊಂಡರೆ, ಇನ್ನೂ ಹಲವರು ಅಮೇರಿಕದ ಕೈಗಾರಿಕೆ ಮುಗ್ಗರಿಸುತ್ತಿದೆ ಎಂದು ಆತಂಕ ಪಡುತ್ತಿದ್ದಾರೆ. ಮೇಲೆ ಹೇಳಿದ ಪತ್ರಕರ್ತ ಅಂಥವರಲ್ಲೊಬ್ಬ. ಅಮೇರಿಕನ್ ಧ್ವಜಗಳಲ್ಲೂ ಅರ್ಧಕ್ಕಿಂತಲೂ ಹೆಚ್ಚು ಆಮದಾಗುತ್ತವಂತೆ. ಅಮೇರಿಕನ್ ಧ್ವಜ ಸಹ 'ಮೇಡ್ ಇನ್ ಯು.ಎಸ್.ಎ.' ಅಲ್ಲದಿದ್ದರೆ ಏನು ಗತಿ ಎಂದು ಆತನ ಆತಂಕ. ಜಾಗತೀಕರಣ, ಮಾರುಕಟ್ಟೆಯ ಕಹಿ ಅಮೇರಿಕಕ್ಕೂ ಅನುಭವಾಗಲಾರಂಭಿಸಿದೆಯೇ?

-ಶರತ್ಚಂದ್ರ

ಜುಲೈ 26ರಂದು ಬ್ರೆಜಿಲ್ ದೇಶದ ಅಮೇರಿಕನ್ ರಾಯಭಾರೀ ಕಚೇರಿಯೆದುರು ಸುಮಾರು ಒಂದು ಸಾವಿರ ಭೂಸುಧಾರಣಾ ಆಂದೋಲನದ ಕಾರ್ಯಕರ್ತರು ಅಮೇರಿಕಾದ 'ಅಂಕಲ್ ಸಾಮ್'ನ ಪ್ರತಿಮೆಯ ದಹನ ಮಾಡಿದರು. "ಭೂ ರಹಿತ ಆಂದೋಲನ' ಎಂಬ ಈ ಸಂಘಟನೆ ಸಾಮ್ರಾಜ್ಯಶಾಹಿಯನ್ನು ಖಂಡಿಸುತ್ತಾ ಅಮೇರಿಕಾ ಅಭಿವೃದ್ಧಿಶೀಲದೇಶಗಳೊಂದಿಗೆ ಸಂಬಂಧಗಳನ್ನು ಸುಧಾರಿಸಿಕೊಳ್ಳಬೇಕೆಂದು ಆಗ್ರಹಪಡಿಸುವ 5000 ಪತ್ರಗಳನ್ನು ರಾಯಭಾರಿ ಕಛೇರಿಗೆ ಒಪ್ಪಿಸಿತು. (ಫೋಟೋ: ರಾಯ್ಟರ್ ಸುದ್ದಿ ಸಂಸ್ಥೆ)



ಶ್ರೀಲಂಕಾ ಅಧ್ಯಕ್ಷರ ಸೂಚನೆ ಸ್ವಾಗತಾರ್ಹ

ಸಿಪಿಐ(ಎಂ) ಪೊಲಿಟ್ ಬ್ಯೂರೋ

ಶ್ರೀಲಂಕಾದ ಅಧ್ಯಕ್ಷರಾದ ಚಂದ್ರಿಕಾ ಕುಮಾರತುಂಗಾ ದೇಶದಲ್ಲಿ ಶಾಂತಿ ಸ್ಥಾಪಿಸಲು ಶ್ರೀಲಂಕಾವನ್ನು "ಪ್ರದೇಶಗಳ ಸಂಘ" ಅಂದರೆ ಒಕ್ಕೂಟವಾಗಿರುವ ಅಧಿಕಾರಗಳನ್ನು ವಿವಿಧ ಪ್ರದೇಶಗಳಿಗೆ ವಿಕೇಂದ್ರೀಕರಿಸುವ ಪ್ರಸ್ತಾಪವನ್ನು ದೇಶದ ಮುಂದಿಟ್ಟಿದ್ದಾರೆ. ಈ ಪ್ರಸ್ತಾಪದ ಪ್ರಕಾರ ಶ್ರೀಲಂಕಾ ಗಣತಂತ್ರ ಹಲವು ಪ್ರದೇಶಗಳ ಒಕ್ಕೂಟವಾಗುತ್ತದೆ. ಸಂಸತ್ತು, ಪ್ರಾದೇಶಿಕ ಮಂಡಳಿಗಳು ಹಾಗೂ ಜನಮತಗಣನೆ ಮೂಲಕ ಜನ ಶಾಸಕಾಂಗ ಅಧಿಕಾರ ನಡೆಸುವಂತಾಗುತ್ತದೆ. "ಪರಸ್ಪರ ದ್ವೇಷ, ಅಪನಂಬಿಕೆಯನ್ನು ದೂರಮಾಡೋಣ" ಎಂದು ಚಂದ್ರಿಕಾ ಕುಮಾರತುಂಗಾ ದೇಶವನ್ನುದ್ದೇಶಿಸಿ ಮಾಡಿದ ಪ್ರಸಾರ ಭಾಷಣದಲ್ಲಿ ಕರೆ ನೀಡಿದರು.

ಶ್ರೀಲಂಕಾ ಅಧ್ಯಕ್ಷರು ಈ ರೀತಿ ಮುಂದಡಿಯಿಟ್ಟದ್ದು ಸ್ವಾಗತಾರ್ಹ ಎಂದು ಸಿಪಿಐ(ಎಂ) ಪೊಲಿಟ್ ಬ್ಯೂರೋ ಹೇಳಿದೆ. ಈ ಶಾಂತಿ ಪ್ರಸ್ತಾಪಗಳು ಸಮಸ್ಯೆಗಳ ಶಾಂತಿಯುತ ಇತ್ಯರ್ಥಕ್ಕೆ ಆಧಾರವಾಗಬಲ್ಲವು ಎಂದಿರುವ ಪಿ.ಬಿ. ಹೆಚ್ಚುತ್ತಿರುವ ಬಿಕ್ಕಟ್ಟನ್ನು ಹತೋಟಿಗೆ ತಂದು ತಮಿಳು ಹಾಗೂ ಸಿಂಹಳೀ ಜನತೆಯ ಕಷ್ಟ ಕಾರ್ಪಣ್ಯಗಳಿಗೆ ತಡೆಹಾಕಲು ಶ್ರೀಲಂಕಾದಲ್ಲಿ ಶಾಂತಿಯ ಸ್ಥಾಪನೆಯಾಗಬೇಕಾಗಿದೆ ಎಂದಿದೆ. ಎಲ್.ಟಿ.ಟಿ.ಇ. ಮತ್ತು ಇತರ ರಾಜಕೀಯ ಶಕ್ತಿಗಳು ಈ ಪ್ರಸ್ತಾಪಗಳನ್ನು ಒಂದು ಶಾಂತಿಯುತ ಇತ್ಯರ್ಥಕ್ಕೆ ಬಳಸಿ ಕೊಳ್ಳುತ್ತವೆ ಎಂಬ ನಿರೀಕ್ಷೆಯನ್ನು ಪೊಲಿಟ್ ಬ್ಯೂರೋ ವ್ಯಕ್ತಪಡಿಸಿದೆ.

KRNM/BGS-405 MAG (2) PRB DECR 319-78/79

ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ) ಕರ್ನಾಟಕ ರಾಜ್ಯ ಸಮಿತಿಯ ಪರವಾಗಿ ಮುದ್ರಣ ಮತ್ತು ಪ್ರಕಾಶನ: ಪಿ.ರಾಮಚಂದ್ರರಾವ್. ಸಂಪಾದಕರು: ಪಿ.ರಾಮಚಂದ್ರರಾವ್. ಸಂಪಾದಕೀಯ ಕಛೇರಿ: ನಂ. 12, 18ನೇ ಅಡ್ಡರಸ್ತೆ ಸಂಪಂಗಿರಾಮನಗರ, ಬೆಂಗಳೂರು-27. ಫೋನ್ ನಂ. 2236462

ಮುದ್ರಣ: ರಾಜಾ ಪ್ರಿಂಟರ್ಸ್, ಸಂಪಂಗಿರಾಮನಗರ, ಬೆಂಗಳೂರು. -27

ಜವಳಿ ಕಾರ್ಮಿಕರ ಬೃಹತ್ 'ಜೈಲ್ ಭರೋ': ಡಿಸೆಂಬರ್ 12 ರಂದು

ಇಂಟಕ್, ಸಿಐಟಿಯು, ಎಐಟಿಯುಸಿ, ಹೆಚ್‌ಎಂಎಸ್., ಬಿಎಂಎಸ್ ಮತ್ತು ಎನ್.ಎಲ್‌ಓ ಸೇರಿರುವ ಜವಳಿ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಆಗಸ್ಟ್ 3 ರಂದು ನವದೆಹಲಿಯಲ್ಲಿ ಸಭೆ ಸೇರಿ ಡಿಸೆಂಬರ್ 12, 1995ರಂದು ಒಂದು ಬೃಹತ್ 'ಜೈಲ್ ಭರೋ' ಕಾರ್ಯಾಚರಣೆ ನಡೆಸಲು ನಿರ್ಧರಿಸಿದೆ.

ಇತ್ತೀಚೆಗೆ ಕಲ್ಕತ್ತೆಯಲ್ಲಿ ಜುಲೈ 21ರಂದು ನಡೆದ ರಾಷ್ಟ್ರೀಯ ಸಮಾವೇಶದ ನಿರ್ಣಯಕ್ಕೆ ಅನುಗುಣವಾಗಿ ಜಂಟಿ ಕ್ರಿಯಾ ಸಮಿತಿ (ಜೆ.ಎ.ಸಿ.) ಈ ನಿರ್ಣಯ ಕೈಗೊಂಡಿತು.

ಎನ್.ಟಿ.ಸಿ. ಗಿರಣಿಗಳ ಆಧುನೀಕರಣದ 8 ಅಂಶದ ಒಪ್ಪಂದವನ್ನು ಅನುಷ್ಠಾನಕ್ಕೆ ತರಬೇಕೆಂದು ಜೆ.ಎ.ಸಿ. ಮುಖಂಡರು ಕೇಂದ್ರ ಜವಳಿ ಮಂತ್ರಿ ಜಿ. ವೆಂಕಟಸ್ವಾಮಿಯವರನ್ನು ಭೇಟಿ ಮಾಡಿ ಆಗ್ರಹಪಡಿಸಿದರೂ ಸರಕಾರ ಇನ್ನೂ ಯಾವುದೇ ಸಕಾರಾತ್ಮಕ ಕ್ರಮ ಆರಂಭಿಸಿಲ್ಲ. ಈ ತ್ರಿಪಕ್ಷೀಯ ಒಪ್ಪಂದವಾಗಿ ಆಗಲೇ ಒಂದೂವರೆ ವರ್ಷ ಕಳೆದು ಹೋಗಿದೆ. ಆಗಸ್ಟ್ 3 ರಂದು ಬಿ.ಐ.ಎಫ್.ಆರ್. (ಕೈಗಾರಿಕಾ ಹಣಕಾಸು ಮತ್ತು ಪುನರ್ರಚನೆ ಮಂಡಳಿ) ಈ ಬಗ್ಗೆ ಸಭೆ ಸೇರಬೇಕಾಗಿತ್ತು. ಆ ಸಭೆಯನ್ನು ಯಾವ ಕಾರಣಗಳನ್ನೂ ನೀಡದೆ ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ತಿಳಿಸಿಲ್ಲ.

ಸರಕಾರ ತಕ್ಷಣವೇ ಎಲ್ಲಾ ಎನ್.ಟಿ.ಸಿ. ಗಿರಣಿಗಳಿಗೆ ಕೆಲಸದ ಬಂಡವಾಳ ಹಾಗೂ ಹತ್ತಿ ಮತ್ತಿತರ ಕಚ್ಚಾ ಸರಕುಗಳನ್ನು ಒದಗಿಸಿ ಅವು ಪೂರ್ಣ ಸಾಮರ್ಥ್ಯದಲ್ಲಿ ಕೆಲಸ ಮಾಡುವಂತೆ ಮಾಡಬೇಕು ಎಂದು ಜೆ.ಎ.ಸಿ. ಮುಖಂಡರು ಒತ್ತಾಯಿಸಿದ್ದಾರೆ. ಕಾರ್ಮಿಕರಿಗೆ ಸಂಬಳವನ್ನು ನಿಯಮಿತವಾಗಿ ನೀಡಬೇಕು, ಎಲ್ಲಾ ಕಾರ್ಮಿಕರಿಗೆ ತಕ್ಷಣ ಕೆಲಸ ಒದಗಿಸಬೇಕು, ಕಾನೂನು ಪ್ರಕಾರ ಅವರಿಗೆ ಸಲ್ಲಬೇಕಾದ ಪಿ.ಎಫ್., ಇ.ಎಸ್.ಐ., ಸಹಕಾರಿ ಸಂಘ, ಗ್ರಾಚ್ಯುಟಿ, ಸಿ.ಟಿ.ಟಿ. ಇತ್ಯಾದಿಗಳನ್ನು ಹಿಂದಿನ ಬಾಕಿಯೊಂದಿಗೆ ತಕ್ಷಣ ನಿಯಮಿತವಾಗಿ ಪಾವತಿ ಮಾಡಬೇಕು ಎಂದು ಜೆ.ಎ.ಸಿ. ಒತ್ತಾಯಿಸಿದೆ.

ಖಾಸಗೀ ವಲಯದ ಗಿರಣಿಗಳಲ್ಲೂ ಹೆಚ್ಚುತ್ತಿರುವ ರೋಗಗ್ರಸ್ತತೆಯಿಂದಾಗಿ ಪರಿಸ್ಥಿತಿ ಗಂಭೀರ ಪ್ರಮಾಣ ತಲುಪುತ್ತಿದೆ. ಸರಕಾರ ಏನೆಲ್ಲಾ ಭರವಸೆ ನೀಡಿದ್ದರೂ ಇದುವರೆಗೂ ಈ ಸಮಸ್ಯೆಯ ಕುರಿತು ಚರ್ಚಿಸಲು ತ್ರಿಪಕ್ಷೀಯ ಜವಳಿ ಸಮಿತಿಯ ಸಭೆ ಕರೆದಿಲ್ಲ. ಕೈಮಗ್ಗ ಹಾಗೂ ಪವರ್ ಲೂಂ ವಲಯದ ಕಾರ್ಮಿಕರು ಶೋಚನೀಯ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಜೆ.ಎ.ಸಿ. ಮುಖಂಡರು ಹೇಳಿದ್ದಾರೆ.

ಇಂತಹ ಸನ್ನಿವೇಶದಲ್ಲಿ ಸರಕಾರ ಕಾರ್ಮಿಕರ ಬೇಡಿಕೆಗಳನ್ನು ಒಪ್ಪಿಕೊಳ್ಳುವಂತೆ ಜಂಟಿ ಹೋರಾಟಗಳನ್ನು ಮುಂದುವರೆಸುವುದು ಬಿಟ್ಟು ಬೇರೆ ದಾರಿಯಿಲ್ಲದಂತಾಗಿದೆ ಎಂದು ಜೆ.ಎ.ಸಿ. ಹೇಳಿಕೆ ತಿಳಿಸಿದೆ. ಆದ್ದರಿಂದಲೇ ಈ ಜೈಲ್ ಭರೋ ಕಾರ್ಯಾಚರಣೆಯನ್ನು ರೂಪಿಸಿ ಡಿಸೆಂಬರ್ 12ರಂದು ಎಲ್ಲಾ ಜವಳಿ ಕೇಂದ್ರಗಳಿಂದ ಎಲ್ಲಾ ಜವಳಿ ಕಾರ್ಮಿಕರು ದಿಲ್ಲಿಗೆ ಬಂದು ಜೈಲ್ ಭರೋ ಕಾರ್ಯಾಚರಣೆ ಭಾರೀ ಯಶಸ್ವಿಯಾಗುವಂತೆ ಮಾಡಬೇಕೆಂದು ಜೆ.ಎ.ಸಿ. ಕರೆ ನೀಡಿದೆ.

ಇಂಟಕ್ ಪರವಾಗಿ ಹರಿಭಾವು ನಾಯಕ್ ಹಾಗೂ ಡಿ.ಎನ್. ಅಂಬಾಟ್, ಎ.ಐ.ಟಿ.ಯು.ಸಿ.ಯಿಂದ ಬಿ.ಡಿ. ಜೋಷಿ ಹಾಗೂ ಡಿ.ಎಲ್. ಸಚ್ ದೇವ್, ಸಿಐಟಿಯುನಿಂದ ಪಿ.ಕೆ. ಗಂಗೂಲಿ ಮತ್ತು ಗೋಪಾಲ ಭಟ್ಟಾಚಾರ್ಯ, ಬಿ.ಎಂ.ಎಸ್.ನಿಂದ ವಿ.ಎಸ್. ಮಂಗೀಲಾಲ್ ರಸ್ತೋಗಿ ಹಾಗೂ ಹೆಚ್.ಎಂ.ಎಸ್. ನಿಂದ ವಿ. ತ್ಯಾಗಿ ಜೆ.ಎ.ಸಿ.ಯ ಈ ಸಭೆಯಲ್ಲಿ ಭಾಗವಹಿಸಿದ್ದರು.

ಸೆಪ್ಟೆಂಬರ್ 13: ಬಹುರಾಷ್ಟ್ರೀಯ ಕಂಪೆನಿ-ವಿರೋಧಿ ದಿನ ರಾಜ್ಯ ಸರಕಾರೀ ನೌಕರರ ಒಕ್ಕೂಟದ ಕರೆ

ಜುಲೈ 31 ಹಾಗೂ ಆಗಸ್ಟ್ 1 ರಂದು ಮದ್ರಾಸಿನಲ್ಲಿ ಸಭೆ ಸೇರಿದ್ದ ಅಖಿಲ ಭಾರತ ರಾಜ್ಯ ಸರಕಾರೀ ನೌಕರರ ಒಕ್ಕೂಟದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ರಾಜ್ಯ ಸರಕಾರಿ ನೌಕರರನ್ನು ಸೇರಿದಂತೆ ಎಲ್ಲಾ ದುಡಿಯುವ ಜನಗಳನ್ನು ತಟ್ಟುತ್ತಿರುವ ಸರಕಾರದ ಹೊಸ ಆರ್ಥಿಕ ನೀತಿಗಳು ಹಾಗೂ ಕೈಗಾರಿಕಾ ನೀತಿಗಳ ವಿರುದ್ಧ ಹೋರಾಟವನ್ನು ತೀವ್ರಗೊಳಿಸಬೇಕು ಹಾಗೂ ವ್ಯಾಪಕಗೊಳಿಸಬೇಕು ಎಂದು ರಾಜ್ಯ ಸರಕಾರಿ ನೌಕರರಿಗೆ ಕರೆ ನೀಡಿದೆ.

ಸೆಪ್ಟೆಂಬರ್ 13, 1995ರಂದು ಎಲ್ಲಾ ಮಟ್ಟಗಳಲ್ಲಿ "ಬಹುರಾಷ್ಟ್ರೀಯ ಕಂಪೆನಿ-ವಿರೋಧಿ ದಿನವನ್ನು ಸೂಕ್ತರೀತಿಯಲ್ಲಿ ಆಚರಿಸಬೇಕೆಂದು 80ಲಕ್ಷ ರಾಜ್ಯ ಸರಕಾರಿ ನೌಕರರು ಹಾಗೂ ಅಧ್ಯಾಪಕರನ್ನು ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಆಗ್ರಹಪಡಿಸಿದೆ.

ಇದೇ 9-11 ಜೂನ್‌ನಲ್ಲಿ ಬಾಂಗ್ಲಾ ದೇಶದ ಢಾಕಾದಲ್ಲಿ ನಡೆದ ಸಾರ್ಕ್ ದೇಶಗಳ ಕಾರ್ಮಿಕ ಸಂಘಗಳ ವಿಚಾರ ಸಂಕಿರಣ ಈ ಕಾರ್ಯಕ್ರಮ ನಡೆಸಬೇಕೆಂದು ತೀರ್ಮಾನಿಸಿತ್ತು. ವಿಶ್ವ ಕಾರ್ಮಿಕ ಸಂಘಗಳ ಒಕ್ಕೂಟ (ಡಬ್ಲ್ಯು.ಎಫ್.ಟಿ.ಯು.)ಹಾಗೂ ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐ.ಎಲ್.ಓ)ಗಳ ಸಹಕಾರದೊಂದಿಗೆ ಈ ವಿಚಾರಸಂಕಿರಣ ನಡೆದಿತ್ತು. ಈ ವಿಚಾರ ಸಂಕಿರಣದಲ್ಲಿ ಐ.ಎಂ.ಎಫ್.-ವಿಶ್ವ ಬ್ಯಾಂಕ್ ಆದೇಶಗಳಂತೆ ನಡೆಯುತ್ತಿರುವ ಆರ್ಥಿಕದ ಮೂಲಭೂತ ರಚನೆಗಳಲ್ಲಿನ ಬದಲಾವಣೆಗಳ ನಕಾರಾತ್ಮಕ ಪರಿಣಾಮಗಳನ್ನು ಚರ್ಚಿಸಿತ್ತು. ಅಖಿಲ ಭಾರತ ರಾಜ್ಯ ಸರಕಾರಿ ನೌಕರರ ಒಕ್ಕೂಟದ ಪ್ರತಿನಿಧಿಗಳು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.

ಸೆಪ್ಟೆಂಬರ್ 15 ರಂದು ಎಲ್ಲಾ ಜಿಲ್ಲಾ ಮಟ್ಟಗಳಲ್ಲಿ ಹೊಸ ಆರ್ಥಿಕ ಹಾಗೂ ಕೈಗಾರಿಕಾ ನೀತಿಗಳ ವಿರುದ್ಧ ರ‍್ಯಾಲಿಗಳನ್ನು ನಡೆಸಬೇಕೆಂದೂ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ರಾಜ್ಯ ಸರಕಾರಿ ನೌಕರರಿಗೆ ಕರೆ ನೀಡಿದೆ. 'ರಾಷ್ಟ್ರೀಯ ಸಾಮೂಹಿಕ ಸಂಘಟನೆಗಳ ವೇದಿಕೆ' ಈ ಕಾರ್ಯಾಚರಣೆಯ ಕರೆ ನೀಡಿದೆ. ವೇದಿಕೆಯ ರಾಷ್ಟ್ರೀಯ ಸಮಾವೇಶ ಕರೆ ನೀಡಿದ ಪಾರ್ಲಿಮೆಂಟ್ ಚಲೋ ಕಾರ್ಯಕ್ರಮದಲ್ಲಿ ದೊಡ್ಡ ಪ್ರಮಾಣದಲ್ಲಿ ಎಲ್ಲಾ ರಾಜ್ಯ ಸರಕಾರಿ ನೌಕರರು ಭಾಗವಹಿಸಬೇಕೆಂದು ಕಾರ್ಯಕಾರಿ ಸಮಿತಿ ನಿರ್ಧರಿಸಿದೆ.

ಸಾರ್ವಜನಿಕ ಮತ್ತು ಸಂಬಂಧಪಟ್ಟ ನೌಕರರ ಅಂತರ್ರಾಷ್ಟ್ರೀಯ ಕಾರ್ಮಿಕ ಸಂಘದ ಕಾರ್ಯಕಾರಿ ಸಮಿತಿಯ ಸಭೆ ಕಲ್ಕತ್ತೆಯಲ್ಲಿ ನವೆಂಬರ್ 7-8ರಂದು ನಡೆಸಲು ರಾಜ್ಯ ಸರಕಾರಿ ನೌಕರರ ಒಕ್ಕೂಟ ನಿರ್ಧರಿಸಿದೆ. ಈ ಅಂತರರಾಷ್ಟ್ರೀಯ ಸಭೆ ವಿಶ್ವಾದ್ಯಂತ "ಮೂಲಭೂತ ರಚನೆಗಳ ಹೊಂದಾಣಿಕೆ"ಯ ಅನಿಷ್ಟಕಾರಿ ಪರಿಣಾಮಗಳ ಬಗ್ಗೆ ಚರ್ಚಿಸಲಿದೆ ಎಂದು ತಿಳಿದು ಬಂದಿದೆ.

ಹಿರೋಶಿಮಾ -ನಾಗಾಸಾಕಿಯ ಜನತೆಗೆ ದಿಲ್ಲಿಯ ಕಾರ್ಮಿಕ ವರ್ಗದ ಸಂದೇಶ

ಆಗಸ್ಟ್ 6 ರಂದು ಕಲ್ಕತ್ತಾದಲ್ಲಿ, 7 ರಂದು ಮದ್ರಾಸಿನಲ್ಲಿ, 8 ರಂದು ಮುಂಬೈಯಲ್ಲಿ ಹಿರೋಶಿಮಾ-ನಾಗಾಸಾಕಿ ಅಣು ಬಾಂಬ್ ವಿನಾಶದ ೫೦ನೇ ವಾರ್ಷಿಕವನ್ನು ಆಚರಿಸಿದ ನಂತರ ಆಗಸ್ಟ್ 9 ರಂದು ದಿಲ್ಲಿಯಲ್ಲೂ ಈ ಆಚರಣೆ ನಡೆಯಿತು.

ಐದು ಪ್ರಮುಖ ಕೇಂದ್ರ ಕಾರ್ಮಿಕ ಸಂಘಟನೆಗಳಾದ ಸಿಐಟಿಯು, ಎಐಟಿಯುಸಿ, ಬಿಎಂಎಸ್, ಹೆಚ್‌ಎಂಎಸ್, ಮತ್ತು ಇಂಟಕ್ ಏರ್ಪಡಿಸಿದ್ದ ಈ ಸಭೆ ಬಾಂಬ್ ಧಾಳಿಗೆ ಬಲಿಯಾದ ಹತ್ತಾರು ಸಾವಿರಾರು ಜನರಿಗೆ ಶ್ರದ್ಧಾಂಜಲಿ ಸೂಚಕವಾಗಿ ಎರಡು ನಿಮಿಷಗಳ ಮೌನಾಚರಣೆಯೊಂದಿಗೆ ಆರಂಭವಾಯಿತು. ಇಂಟಕ್ ನ ಎಸ್.ಎನ್. ರಾವ್ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಜಪಾನಿನ ರಾಯಭಾರಿ ಚುಸೇ ಯಮಾದಾ ಬಾಂಬ್ ದಾಳಿ ವೇಳೆಗೆ ಬಾಲಕನಾಗಿದ್ದಾಗಿನ ತನ್ನ ಸ್ವಷ್ಟ ಅನುಭವಗಳನ್ನು ಬಾಂಬ್ ಉರುಳುತ್ತಿದ್ದಂತೆ ಸಾವಿನ ತಾಂಡವ ನಡೆದ ರೀತಿಯನ್ನು ವಿವರಿಸಿದರು; ಎಲ್ಲಾ ಪರಮಾಣು ಶಸ್ತಾಸ್ತ್ರಗಳನ್ನು ನಿಷೇಧಿಸಬೇಕೆಂಬ ಒತ್ತಾಯವನ್ನು ಅವರು ಬೆಂಬಲಿಸಿದರು.

ಭಾರತದ ವಿದೇಶಾಂಗ ಮಂತ್ರಿ ಪ್ರಣಬ್ ಮುಖರ್ಜಿ ಪರಿಮಾಣು ಶಸ್ತಾಸ್ತ್ರಗಳ ಬಗ್ಗೆ ಭಾರತ ನಿಲುವನ್ನು ಮಂಡಿಸುತ್ತಾ ಕೆಲವೇ ಕೈಬೆರಳೆಣಿಕೆಯಷ್ಟು ಮುಂದುವರಿದ ದೇಶಗಳು ತಮ್ಮ ಪರಮಾಣು ಪಾರಮ್ಯವನ್ನು ಕಾಯ್ದುಕೊಳ್ಳಲು ವಂಚಕ ವಿಧಾನಗಳನ್ನು ಅನುಸರಿಸುತ್ತಿರುವುದನ್ನು ಖಂಡಿಸುತ್ತಾ ಇನ್ನೊಂದೆಡೆ ಅವರು ಭಾರತದಂತಹ ಮೂರನೇ ಜಗತ್ತಿನ ದೇಶಗಳು ಪರಮಾಣು ಶಕ್ತಿಯನ್ನು ಶಾಂತಿಯುತ ಉದ್ದೇಶಗಳಿಗೆ ಬಳಸಲು ಕೂಡಾ ಅಡ್ಡಿ ಮಾಡುತ್ತಿದ್ದಾರೆ ಎಂದರು. ಪಕ್ಷಪಾತಪೂರ್ಣ ಅಣು ಪ್ರಸರಣಾ ನಿಷೇಧ ಸಂಧಿಯನ್ನು ಅನಿಯಮಿತ ಅವಧಿಗೆ ವಿಸ್ತರಿಸಲಾಗುವುದು ಪರಮಾಣು ಶಸ್ತ್ರಗಳ ಹರಡಿಕೆಯ ಬಗ್ಗೆ ಸಾಮ್ರಾಜ್ಯಶಾಹಿಗಳ ಆತಂಕ ಎಷ್ಟು ಟೊಳ್ಳು ಎಂಬುದನ್ನು ಬಯಲಿಗೆಳೆದಿದೆ ಎಂದ ಅವರು ಎಲ್ಲಾ ಪರಮಾಣು ಶಸ್ತಾಸ್ತ್ರಗಳ ಬೇಷರತ್ ನಾಶವಾಗಬೇಕು ಹಾಗೂ ಅವುಗಳನ್ನು ನೆಲೆಗೊಳಿಸುವುದರ ಮೇಲೆ ನಿಷೇಧ ಬರಬೇಕು ಎಂದು ಆಗ್ರಹಪಡಿಸಿದರು.

ಎಐಟಿಯುಸಿಯ ಎ.ಬಿ. ಬರ್ದನ್, ಬಿ.ಎಂ.ಎಸ್.ನ ಅಮರನಾಥ್ ಡೋಗ್ರಾ, ಹೆಚ್.ಎಂ.ಎಸ್.ನ ಬಿ. ತ್ಯಾಗಿ ಹಾಗೂ ಸಿಐಟಿಯುನ ಎಂ.ಕೆ. ಫಂದೆ ಅವರು ಮಾತನಾಡಿ ಕೆಲವು ವರ್ಷಗಳ ಹಿಂದೆ ಹಿರೊಶಿಮಾಕ್ಕೆ ತಮ್ಮ ಭೇಟಿಗಳನ್ನು ನೆನಪಿಸಿಕೊಳ್ಳುತ್ತಾ ಪರಮಾಣು ಶಸ್ತಾಸ್ತ್ರಗಳನ್ನು ಕೊನೆಗೊಳಿಸಿ ವಿಶ್ವಶಾಂತಿ ಮೂಡಿಬರುವಂತೆ ಕರೆ ನೀಡಿರುವ ವಿಶ್ವಸಂಸ್ಥೆಯ ನಿರ್ಣಯಗಳನ್ನು ಅನುಷ್ಠಾನಕ್ಕೆ ತರಲು ಕೂಡಾ ಬಲವಾಗಿ ನಿರಾಕರಿಸುತ್ತಿರುವ ಸಾಮ್ರಾಜ್ಯಶಾಹಿ ದೇಶಗಳನ್ನು ಟೀಕಿಸಿದರು.

ದಿಲ್ಲಿಯ ಕಾರ್ಮಿಕ ವರ್ಗ ಹಾಗೂ ಜನತೆಯಿಂದ ಹಿರೋಶಿಮಾ-ನಾಗಾಸಾಕಿಗಳ ಜನತೆಗೆ ಒಂದು ಸಂದೇಶವನ್ನು ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು. ಎರಡು ನಗರಗಳ ಮೇಲೆ ಅಣುಬಾಂಬ್ ಹಾಕಿದುದನ್ನು ಖಂಡಿಸಿದ ಈ ಸಂದೇಶ ಎಲ್ಲಾ ಪರಮಾಣು ಶಸ್ತಾಸ್ತ್ರಗಳನ್ನು ಕೊನೆಗೊಳಿಸಬೇಕೆಂದು ಕರೆ ನೀಡುತ್ತಾ ಶಸ್ತಾಸ್ತ್ರಗಳ ಮೇಲೆ ಖರ್ಚು ಮಾಡುವ ಸಂಪನ್ಮೂಲಗಳನ್ನೆಲ್ಲಾ ವಿಶ್ವದ ಸಮತೋಲನದ ಅಭಿವೃದ್ಧಿಯತ್ತ ತಿರುಗಿಸಬೇಕು ಎಂದು ಆಗ್ರಹಪಡಿಸಿದೆ.

ಜಪಾನಿನ ಕಾರ್ಮಿಕ ಸಂಘಗಳ ರಾಷ್ಟ್ರೀಯ ಒಕ್ಕೂಟ(ಝೆನ್ ಝುರೆನ್) ದ ಉಪಾಧ್ಯಕ್ಷ ನಾವೊಹಿಕೊ ಶಿರೋಡಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಟೋಕಿಯೋದಿಂದ ಬಂದಿದ್ದರು. ಪರಮಾಣು ಶಸ್ತಾಸ್ತ್ರಗಳ ವಿರುದ್ಧ ವಿಶ್ವದಲ್ಲೆಲ್ಲಾ ಜನ ನಡೆಸಿರುವ ಹೋರಾಟಗಳನ್ನು ಪ್ರಶಂಸಿಸಿದ ಅವರು ಪರಮಾಣು ಶಸ್ತಾಸ್ತ್ರಗಳನ್ನು ಅಂತ್ಯಗೊಳಿಸುವ ಒಂದು ಅಂತರ್ರಾಷ್ಟ್ರೀಯ ಸಂಧಿಯನ್ನು ಅಂತಿಮಗೊಳಿಸಲು ವಿಶ್ವಸಂಸ್ಥೆಗೆ ತನ್ನ ಸಂಘಟನೆ ಝೆಂಝುರೆನ್ ಒಂದು ದೊಡ್ಡ ನಿಯೋಗವನ್ನು ಕಳಿಸುವುದು ಎಂದರು. ಈ ಸಂಧಿ ಏರ್ಪಡಲು ಹಾಗೂ ಒಂದು ಪರಮಾಣು ಶಸ್ತ್ರಮುಕ್ತ ಜಗತ್ತಿಗಾಗಿ ಭಾರತ ಮತ್ತು ಜಪಾನಿನ ಶಾಂತಿಪ್ರಿಯ ಶಕ್ತಿಗಳು ಶ್ರಮಿಸುತ್ತವೆ ಎಂದು ಅವರು ಆಶಿಸಿದರು.

O

ಕೃಷ್ಣಾ ಕಣಿವೆಯ ರೈತರ ರಾಜ್ಯ ಮಟ್ಟದ ಸಮಾವೇಶ

ಸೆಪ್ಟೆಂಬರ್ ನಾಲ್ಕರಂದು ಭೀಮರಾಯನ ಗುಡಿಯಲ್ಲಿ (ಶಹಾಪುರ ತಾಲೂಕು) ಕೃಷ್ಣಾ ಕಣಿವೆಯ ನೀರನ್ನು 2000 ಇಸ್ವಿಯೊಳಗಡೆ ಬಳಸಿಕೊಳ್ಳುವಂತಾಗಲು, ಹಾಗೂ ಇಲ್ಲಿಯುವರೆಗಾದ ಯೋಜನೆಗಳ ಲೋಪದೋಷಗಳು, ಪ್ರಗತಿಯಲ್ಲಿರುವ ಯೋಜನೆಗಳ ಕಾಮಗಾರಿಯಲ್ಲಿ ನಡೆಯುತ್ತಿರುವ ವಿಳಂಬತನ, ಭ್ರಷ್ಟಾಚಾರ, ಅವ್ಯವಹಾರ ಕುರಿತಂತೆ, ಸಮಗ್ರ ಚರ್ಚೆಯೊಂದಿಗೆ, ಸ್ಪಷ್ಟ ಧೋರಣೆಯೊಂದನ್ನು ರೂಪಿಸಲು ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಸಮಿತಿಯ ನೇತೃತ್ವದಲ್ಲಿ ರಾಜ್ಯ ಮಟ್ಟದ ಸಮಾವೇಶ ನಡೆಸಲಾಗುತ್ತಿದ್ದು, ಕೃಷ್ಣಾ ಕಣಿವೆಯಡಿಯಲ್ಲಿ ಬರುವ ಪ್ರದೇಶದಿಂದ ಹೆಚ್ಚಿನ ರೈತ ಪ್ರತಿನಿಧಿಗಳು ಪಾಲ್ಗೊಳ್ಳಬೇಕೆಂದು ಕರೆನೀಡಲಾಗಿದೆ.

-ಪ್ರಧಾನ ಕಾರ್ಯದರ್ಶಿ

ಕರ್ನಾಟಕ ಪ್ರಾಂತ ರೈತ ಸಂಘ

ಭೂ ಸಮಾವೇಶ ಮುಂದೂಡಿಕೆ

ಕರ್ನಾಟಕದಲ್ಲಿ ಹಾಗೂ ದೇಶದಲ್ಲಿ ಪ್ರಶ್ನೆಯ ವಿವಿಧ ಅಂಶಗಳನ್ನು ಚರ್ಚಿಸಲೆಂದು ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘ ಜಂಟಿಯಾಗಿ ಇದೇ ಆಗಸ್ಟ್ 27ರಂದು ಹುಬ್ಬಳ್ಳಿಯಲ್ಲಿ ಒಂದು ಸಮಾವೇಶವನ್ನು ನಡೆಸಲು ನಿರ್ಧರಿಸಿದ್ದವು. ಅನಿವಾರ್ಯ ಕಾರಣಗಳಿಂದ ಅದನ್ನೀಗ ಮುಂದೂಡಲಾಗಿದೆ ಎಂದು ತಿಳಿಸಲಾಗಿದೆ.

ಬೀಡಿ ಕಾರ್ಮಿಕರ ಸಮಾವೇಶಗಳು

ಉಡುಪಿ: ಉಡುಪಿ ತಾಲೂಕು ಬೀಡಿ ಅಂಡ್ ಟೊಬೆಕೋ ಲೇಬರ್ ಯೂನಿಯನ್ ನ ಆಶ್ರಯದಲ್ಲಿ ಬೀಡಿ ಕಾರ್ಮಿಕರ ಸಮಾವೇಶವು ಆಗಸ್ಟ್ 5 ರಂದು ಉಡುಪಿ ಸತ್ಯಮೂರ್ತಿ ಸಭಾಭವನದಲ್ಲಿ ಕಾ.ಗುರುವ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಬೀಡಿ ಕಾರ್ಮಿಕರಿಗೆ ಕನಿಷ್ಟ ಕೂಲಿಯನ್ನು ಕರಡು ಅಧಿಸೂಚನೆಯಲ್ಲಿದ್ದಂತೆ ಅಂತಿಮವಾಗಿ ಪ್ರಕಟಿಸುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸುವ ನಿರ್ಣಯ ಕೈಗೊಂಡಿತು.

ದ.ಕ. ಜಿಲ್ಲಾ ಬೀಡಿ ಫೆಡರೇಶನ್ ನ(ಸಿಐಟಿಯು) ಪ್ರಧಾನ ಕಾರ್ಯದರ್ಶಿ ಕಾ.ಜೆ.ಬಾಲಕೃಷ್ಣ ಶೆಟ್ಟಿಯವರು ಮಾತನಾಡುತ್ತ ರಾಜ್ಯ ಸರಕಾರ ಬೀಡಿ ಕಾರ್ಮಿಕರ ಕನಿಷ್ಠ ವೇತನದ ಕರಡು ಅಧಿಸೂಚನೆಯನ್ನು ಮೇ. 9ರಂದು ಪ್ರಕಟಿಸಿದರೂ ಮಾಲಿಕರ ಒತ್ತಡಕ್ಕೆ ಮಣಿದು ಅಂತಿಮ ಅಧಿಸೂಚನೆಯನ್ನು ಪ್ರಕಟಿಸಲು ಹಿಂದೇಟು ಹಾಕುವುದರ ಮೂಲಕ ಲಕ್ಷಾಂತರ ಬೀಡಿ ಕಾರ್ಮಿಕರನ್ನು ವಂಚಿಸಲು ಪ್ರಯತ್ನಿಸುತ್ತಿದೆ. ಇದರ ವಿರುದ್ಧವಾಗಿ ಬೀಡಿ ಕಾರ್ಮಿಕರು ಬೃಹತ್ ಹೋರಾಟಕ್ಕೆ ತಯಾರಾಗಿರಬೇಕೆಂದು ಅವರು ಕರೆ ನೀಡಿದರು. ಸಿಪಿಐ(ಎಂ)ನ ಉಡುಪಿ ತಾಲೂಕು ಸಮಿತಿ ಕಾರ್ಯದರ್ಶಿ ಡಾ. ಪಿ. ವಿಶ್ವನಾಥ ರೈಯವರು ಉದ್ಘಾಟನಾ ಭಾಷಣ ಮಾಡಿದರು.

ಸಮಾವೇಶದ ಆರಂಭದಲ್ಲಿ ಕೋಶಾಧಿಕಾರಿ ರಮೇಶ ಮೆಂಡನ್ ಸ್ವಾಗತ ಭಾಷಣ ಮಾಡಿ ಸಮಾವೇಶದ ಉದ್ದೇಶವನ್ನು ವಿವರಿಸಿದರು. ಕೊನೆಯಲ್ಲಿ ಕಾರ್ಯದರ್ಶಿ ಎನ್. ಸಾಧುಅಮೀನ್ ವಂದನಾರ್ಪಣೆ ಮಾಡಿದರು.

ಕುಪ್ಪೇಪದವು:

ಕುಪ್ಪೇಪದವು ಪ್ರದೇಶ ಬೀಡಿ ಕಾರ್ಮಿಕರ ಸಮಾವೇಶವು ಆಫೀಸು ವಠಾರದಲ್ಲಿ ಜುಲೈ 28ರಂದು ಶ್ರೀಮತಿ ಭವಾನಿಯವರ ಅಧ್ಯಕ್ಷತೆಯಲ್ಲಿ ಜರುಗಿತು.

ಸಭೆಯನ್ನುದ್ದೇಶಿಸಿ ಬೀಡಿ ಸಂಘದ ಕಾರ್ಯದರ್ಶಿ ಕೆ.ಸದಾಶಿವದಾಸ್ ಮಾತನಾಡುತ್ತಾ ಬೀಡಿ ಕಾರ್ಮಿಕರಿಗೆ ಕನಿಷ್ಟ ಕೂಲಿ 50ರೂಗೆ ಒತ್ತಾಯಿಸಿ ವಿಧಾನಸೌಧದ ಎದುರು ಮೇ. 2ರಿಂದ ರಾಜ್ಯ ಮುಖಂಡರು ಅನ್ನ ಸತ್ಯಾಗ್ರಹ ನಡೆಸುವಾಗಲೂ ಕಾರ್ಮಿಕ ಮಂತ್ರಿಯ ಭರವಸೆ ಪ್ರಕಾರ ಸತ್ಯಾಗ್ರಹವನ್ನು ನಿಲ್ಲಿಸಿ ಒಂದು ವಾರದ ಅವಕಾಶ ಕೊಟ್ಟರೂ ಕನಿಷ್ಟ ಕೂಲಿ ಪ್ರಕಟಿಸದ ಕಾರಣ ಮುಖ್ಯಮಂತ್ರಿಯ ನಿವಾಸದ ಎದುರು ಧರಣಿ ನಡೆಸುತ್ತಿರುವಾಗ ಬೀಡಿ ಕಾರ್ಮಿಕರಿಗೆ ಕನಿಷ್ಟ ಕೂಲಿ ಸಾವಿರ ಬೀಡಿಗೆ 36.85ರೂ ಪ್ರಕಟಿಸಿದ್ದರೂ ಬೀಡಿ ಕಾರ್ಮಿಕರ ಕೈಗೆ ಸಿಗದಿರುವುದರಿಂದ ರಾಜ್ಯದ ಸರಕಾರ ಬೀಡಿ ಮಾಲಕರ ಪರವಾಗಿ ವರ್ತಿಸಿ ರಾಜ್ಯದ 6 ಲಕ್ಷ ಬೀಡಿ ಕಾರ್ಮಿಕರಿಗೆ ದ್ರೋಹ ಬಗೆದಿದೆ. ಈ ನೀತಿಯ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟಕ್ಕೆ ಮುಂದಾಗಲು ಎಲ್ಲಾ ಕಾರ್ಮಿಕರಿಗೂ ಕರೆ ನೀಡಿದರು. ಬೀಡಿ ಸಂಘದ ಅಧ್ಯಕ್ಷರು ಮಾತನಾಡುತ್ತಾ ಬೀಡಿ ಮಾಲಕರು ಬೀಡಿ ಕೈಗಾರಿಕೆಯನ್ನು ನಡಸಲು ಅಸಾಧ್ಯವೆಂದು ಕಾರ್ಮಿಕರ ಮಧ್ಯೆ ಅಪಪ್ರಚಾರ ಮಾಡುವುದನ್ನು ನಂಬಬಾರದೆಂದರು. ಪ್ರಾರಂಭದಲ್ಲಿ ಸುಂದರ ಪೂಜಾರಿಯವರು ಸ್ವಾಗತಿಸಿ ಕೊನೆಗೆ ಕೆ.ಅಹಮ್ಮದ್ ವಂದಿಸಿದರು.

ಇರುವೈಲು:

ಇರುವೈಲು ಪ್ರದೇಶ ಬೀಡಿ ಕಾರ್ಮಿಕರ ಸಮಾವೇಶ ಬಿಯಾಂದ ಕೋಡಿ ಆಫೀಸು ವಠಾರದಲ್ಲಿ ಜುಲೈ 29ರಂದು ಶ್ರೀ ಪದ್ಮನಾಭ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಜರುಗಿತು. ಸಮಾವೇಶವನ್ನು ಉದ್ದೇಶಿಸಿ ದ.ಕ. ಜಿಲ್ಲಾ ಬೀಡಿ ಫೆಡರೇಶನ್ ಮುಖಂಡರಾದ ಕಾ.ಯು.ಬಿ. ಲೋಕಯ್ಯನವರು ಮಾತನಾಡಿದರು. ಈ ಸರಕಾರ ಬೀಡಿ ಮಾಲಕರ ಪರ ತಲೆಬಾಗಿ ಕಾರ್ಮಿಕರಿಗೆ ದ್ರೋಹ ವೆಸಗುತ್ತಿದೆ ಎಂದರು. ಕಾರ್ಮಿಕ ವರ್ಗದ ಹಿತ ಸಾಧನೆಯಾಗಬೇಕಾದರೆ ಶೋಷಣೆಗೆ ಒಳಗಾದವರ ಕೈಯಲ್ಲಿ ಅಧಿಕಾರ ಬರಬೇಕಾಗಿದೆ. ಆದುದರಿಂದ ಎಲ್ಲಾ ವಿಭಾಗದ ದುಡಿಯುವ ಜನರನ್ನು ಒಗ್ಗೂಡಿಸುವ ಅಗತ್ಯತೆಯನ್ನು ವಿವರಿಸಿ ಮುಂದಿನ ದಿನಗಳಲ್ಲಿ ಪ್ರಬಲ ಹೋರಾಟಕ್ಕೆ ಮುಂದಾಗಬೇಕೆಂದು ಕರೆ ನೀಡಿದರು. ಸಮಾವೇಶವನ್ನು ಉದ್ದೇಶಿಸಿ ಕುಪ್ಪೇಪದವು ಪ್ರದೇಶ ಬೀಡಿ ಸಂಘದ ಅಧ್ಯಕ್ಷರಾದ ಕೆ. ವಾಸುದೇವ ಆಚಾರಿ, ಕಾರ್ಯದರ್ಶಿಯಾದ ಕೆ.ಸದಾಶಿವದಾಸ್, ಉಪಾಧ್ಯಕ್ಷರಾದ ಸೋಣಯಗೌಡರು ಬೀಡಿ ಕಾರ್ಮಿಕ ಸಂಘಟನೆಯನ್ನು ಬಲಪಡಿಸಲು ಕರೆ ನೀಡಿದರು. ಪ್ರಾರಂಭದಲ್ಲಿ ಜನಾರ್ಧನ ಟೈಲರ್ ಸ್ವಾಗತಿಸಿ ಕೊನೆಗೆ ವಂದಿಸಿದರು.

ಮಿಜಾರು:

ಪ್ರದೇಶದ ಬೀಡಿ ಕಾರ್ಮಿಕರ ಸಮಾವೇಶವು ಬಡಗ ಎಡಪದವು ರೈತ ಸಂಘದ ಆಫೀಸು ವಠಾರದಲ್ಲಿ ಜುಲೈ 30ರಂದು ರೈತ ಸಂಘದ ಕಾರ್ಯದರ್ಶಿ ಶ್ರೀ ಗೋವಿಂದ ಗೌಡರ ಅಧ್ಯಕ್ಷತೆಯಲ್ಲಿ ಜರುಗಿತು.

ಸಭೆಯನ್ನು ಉದ್ದೇಶಿಸಿ ಕುಪ್ಪೇಪದವು ಪ್ರದೇಶ ಬೀಡಿ ಕೆಲಸಗಾರರ ಸಂಘದ ಅಧ್ಯಕ್ಷರಾದ ಕೆ.ವಾಸುದೇವ ಆಚಾರಿಯವರು ವಹಿಸಿದ್ದರು. ಸಂಘದ ಕಾರ್ಯದರ್ಶಿ ಕೆ. ಸದಾಶಿವ ದಾಸ್ ಬೀಡಿ ಕಾರ್ಮಿಕ ಸಂಘಟನೆಯ ಅಗತ್ಯತೆಯನ್ನು ವಿವರಿಸಿದರು. ಪ್ರಾರಂಭದಲ್ಲಿ ಸೋಣಯಗೌಡ ಸ್ವಾಗತಿಸಿ, ಕೊನೆಗೆ ವಂದಿಸಿದರು.